



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೨೯, ಸೆಪ್ಟೆಂಬರ್, ೨೦೨೩(ಅಶ್ವಯುಜ , ೦೭, ಶಕವರ್ಷ, ೧೯೪೫) BENGALURU, FRIDAY, 29, SEPTEMBER, 2023(AASHWAYUJA , 07, SHAKAVARSHA, 1945)	ನಂ.೪೪೦ No. 440
-----------------------	--	-------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ
ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ದಾವಣಗೆರೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ: 1. ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

- ದಾವಣಗೆರೆ ಜಿಲ್ಲೆಯ ದಾವಣಗೆರೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ:01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.

2. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು **2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.**
3. ಈ ಕೆಳಕಂಡ ಹೊನ್ನಾಳಿ ಉಪ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ-1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

ಇಸ್ಮಾಯಿಲ್ ಎಫ್ ಡಂಬರಮತ್ತೂರ
ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ-ಆಯುಕ್ತರು,
ದಾವಣಗೆರೆ ಜಿಲ್ಲೆ ಹಾಗೂ ಸದಸ್ಯರು ಕೇಂದ್ರ ಮೌಲ್ಯ ಮಾಪನ ಸಮಿತಿ.

ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ, ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

4. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ *ಅಭಿವೃದ್ಧಿಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನಿಗೆ (5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
--	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2)(a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ

	(1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.	
(vi)	1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ	
		ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).
		ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).
		ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

5. ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ.65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

• **ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ:** ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.

3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಪಟ್ಟ ವಿಸ್ತೀರ್ಣವುಳ್ಳ

ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ, ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.

4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ /ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾ ಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್‌ಪ್ ಏರಿಯಾ ದರಗಳನ್ನು ಅನ್ವಯಿಸುವಲ್ಲಿ ಒಪನ್ ಟೆರೇಸ್ / ಗಾರ್ಡನ್ ಏರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್‌ಪ್ ಏರಿಯಾ ದರಗಳನ್ನು ನಿಗದಿಪಡಿಸುವುದು.
10. **ಅನುಬಂಧ-3** ರಲ್ಲಿಯ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್‌ಪ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ. = ಸೂಪರ್ ಬಿಲ್ಡ್‌ಪ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.

ಅನುಬಂಧ- 2 ರಲ್ಲಿಯ ಅಪಾರ್ಟ್‌ಮೆಂಟ್‌ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.

11. ಅನುಬಂಧ-2 ರಲ್ಲಿಯ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ /ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).
14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.
16. Super built-up area in square meter-1.25 X Carpet Area in square meter.

ಉದಾ:- ಒಂದು ಫ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಏರಿಯಾ

ಸೂಪರ್ ಬಿಲ್ಡ್‌ಅಪ್ ಏರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಅಪ್ ಏರಿಯಾ ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಅಪ್ ಏರಿಯಾ ದರ ರೂ. 25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯ ಮಾಪನ ಸಮಿತಿ. (ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ) ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದ ತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ/ನಗರ ಸಭೆ/ಪಟ್ಟಣ ಪುರಸಭೆ/ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ	ಪ್ರತಿ ಚ.ಮೀ. ರೂಗಳಲ್ಲಿ
1	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	18183	16298	14600	14000
2	ಆರ್.ಸಿ.ಸಿ ಛಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್ ನೆಲಹಾಸು, ತೇಗದ ಮರದ ಕಿಟಕಿ ಮತ್ತು ಬಾಗಿಲುಗಳು	16963	15300	14400	13800
3	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ವಿಟ್ರಿಫೈಡ್ ನೆಲಹಾಸು, ಹೊನ್ನೆಮರದ ಕಿಟಕಿ ಮತ್ತು ಬಾಗಿಲುಗಳು	14690	13000	11300	10800
4	ಆರ್.ಸಿ.ಸಿ ಛಾವಣಿ, ಕಾಂಕ್ರೀಟ್ / ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದ ಕಡಪ/ ಬೇತಮ್ ಚೆರ್ಲಿ/ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಮತ್ತು ಬಾಗಿಲುಗಳು.	14524	12584	10800	10300
5	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ಛಾವಣಿ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಮತ್ತು ಬಾಗಿಲುಗಳು	11518	10064	4300	3800

6	ಕರಿ ಹೆಂಚು, ಮಣ್ಣಿನ ಮೇಲ್ಮೈದ್ದಿ, ಕಡಪ ಸ್ಲ್ಯಾಬ್ ಇಟ್ಟಿಗೆ/ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	6000	5200	3600	
---	---	------	------	------	--

- ಷರಾ:** 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.
2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಬೇಕು.
3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.

2. ವಾಹನ ನಿಲ್ದಾಣ ದರಗಳು

ಕ್ರ. ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ವಾವಣಿಯುಳ್ಳ	ಮೇಲ್ವಾವಣಿ ರಹಿತ
		(Covered Car parking)	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದ ರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದ ಮೇಲ್ಪಟ್ಟು	ರೂ. 3,00,000	ರೂ. 2,50,000

3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ.ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	ನೆಲ ಅಂತಸ್ತಿನಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0.%

2	6ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ + 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 4.0.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ವಪ್ ಏರಿಯಾದ ಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಮೀಟರ್ X ರೂ.3000 ಪ್ರತಿ ಚದರ ಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ.ಸಂ	ಅಂತಸ್ತುಗಳು	ಶೇಕಡಾವಾ
1	ನೆಲ ಅಂತಸ್ತಿನಿಂದ ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000 X 3.0%)=30,90,000/-
2	6ನೇ ಅಂತಸ್ತು	30,00,000+(30,00,000 X 0.5%)=30,15,000/-	8	12ನೇ ಅಂತಸ್ತು	30,00,000+(30,00,000 X 3.5%)=31,05,000/-
3	7ನೇ ಅಂತಸ್ತು	30,00,000+(30,00,000 X 1.0%)=30,30,000/-	9	13ನೇ ಅಂತಸ್ತು	30,00,000+(30,00,000 X 4.0%)=31,20,000/-
4	8ನೇ ಅಂತಸ್ತು	30,00,000+(30,00,000 X 1.5%)=30,45,000/-	10	14ನೇ ಅಂತಸ್ತು	30,00,000+(30,00,000 X 4.5%)=31,35,000/-
5	9ನೇ ಅಂತಸ್ತು	30,00,000+(30,00,000 X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000 X 5.0%)=31,50,000/-
6	10ನೇ ಅಂತಸ್ತು	30,00,000+(30,00,000 X 2.5%)=30,75,000/-			

4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

5. 2023-24 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:

ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ನಿರ್ಮಾಣವಾದ *ಹತ್ತು ವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎ ರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರ ನಿಗದಿಪಡಿಸಲು ಅಗತ್ಯ ದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿ ದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ *ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣ ಪತ್ರ, ಸ್ವಾಧೀನ ಅನುಭವ ಪ್ರಮಾಣ ಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡದ ನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್ ದರಕ್ಕೆ ಕಡಿಮೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿ ದರ, (ಗ್ರಾಮ, PID ನಂ, ಸರ್ವೆ ನಂ, ಖಾತಾ ನಂ, ರೇರಾ ಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯ ಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿ ದರವನ್ನು (ರಾಜ್ಯ ಪತ್ರದಲ್ಲಿರುವಂತೆ) ಗಣಕಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: * ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾಪಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತು ವರ್ಷ ಹಳೆಯದಾಗಿರತಕ್ಕದ್ದು.

List of Special Amenities provided for Apartments / Villas / Villaments / Tenament / Gated Community Houses.
(Select the amenities by underlining the same and put mark in column no 3).

Group No	Special Amenities / Facilities /Benefits	 Mark
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volley ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ ಮೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮಿ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

2023-24 ನೇ ಸಾಲಿನ ಹೊನ್ನಾಳ್ಳಿ ಉಪ ನೋಂದಣಿ ಕಛೇರಿ ಹೊನ್ನಾಳ್ಳಿ ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ಥಿಗಳ ಮಾರ್ಗ ಸೂಚಿ ಧರ ಪಟ್ಟಿ

ವಾರ್ಡ್ ನಂ 1 ಮತ್ತು ಬ್ಲಾಕ್ ನಂ 12,13

Sl No	ವಾರ್ಡ್ ಹೆಸರು/ ward name	ವಾರ್ಡ್ ನಂ 1 ಮತ್ತು ಬ್ಲಾಕ್ ನಂ 12,13 ಜೀದಿಹೆಸರು&ನಂ STREET NAME &NO	ಗ್ರಾಮ ರಾಣ ರೂ./ಚ ಮೀ)	ಪರಿವರ್ತಿತ/ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ರೂ/ಚ.ಮೀ
1	Kalkeri /ಕಲ್ಕೇರಿ	3 Marikoppa road west	3700	4000
2	Kalkeri /ಕಲ್ಕೇರಿ	8 Maralaoni road north	3500	4000
3	Kalkeri /ಕಲ್ಕೇರಿ	501 1st main road	3500	4000
4	Kalkeri /ಕಲ್ಕೇರಿ	10 Kotambari keri road	3600	4000
5	Kalkeri /ಕಲ್ಕೇರಿ	106 Gowdara keri road	3600	4000
6	Kalkeri /ಕಲ್ಕೇರಿ	502 1st cross road	3500	4000
7	Kalkeri /ಕಲ್ಕೇರಿ	1 Hale pete road north side	3750	4000

8	Kalkeri /ಕಲ್ಕೇರಿ	503 1st cross road	3500	4000
9	Kalkeri /ಕಲ್ಕೇರಿ	10 Kotambari keri road	3600	4000
10	Kalkeri /ಕಲ್ಕೇರಿ	504 2nd cross road	3700	4000
11	Kalkeri /ಕಲ್ಕೇರಿ	6 Tumminakatte north	4000	4500
12	Kalkeri /ಕಲ್ಕೇರಿ	502 2nd main road	3600	4000
13	Kalkeri /ಕಲ್ಕೇರಿ	8 Maralaoni road north	3500	4000
14	Kalkeri /ಕಲ್ಕೇರಿ	501 1st main road	3500	4000
	ವಾರ್ಡ್ ನಂ 2 ಮತ್ತು ಬ್ಲಾಕ್ ನಂ 23,32		0	
15	Aghraha/ಅಗ್ರಹಾರ	6 Tumminakatte north	4000	4500
16	Aghraha/ಅಗ್ರಹಾರ	503 1st cross road	3500	4000
17	Aghraha/ಅಗ್ರಹಾರ	123 Block 23 east main road	3500	4000
18	Aghraha/ಅಗ್ರಹಾರ	122 Block 23 north B-cross road	3500	4000
19	Aghraha/ಅಗ್ರಹಾರ	501 1st main road	3500	4000

20	Aghraha/ಅಗ್ರಹಾರ	121 Block 23 east A-cross road	3800	4500
21	Aghraha/ಅಗ್ರಹಾರ	502 2nd main road	3500	4000
22	Aghraha/ಅಗ್ರಹಾರ	107 Tumbava hole road	3500	4000
23	Aghraha/ಅಗ್ರಹಾರ	121 Block 23 east A-cross road	3800	4500
24	Aghraha/ಅಗ್ರಹಾರ	123 Block 23 east main road	3800	4500
25	Aghraha/ಅಗ್ರಹಾರ	502 A-cross road	3500	4000
26	Aghraha/ಅಗ್ರಹಾರ	503 1st cross road	3500	4000
27	Aghraha/ಅಗ್ರಹಾರ	122 Block 23 north B-cross road	3500	4000
28	Aghraha/ಅಗ್ರಹಾರ	504 2nd cross road	3500	4000
29	Aghraha/ಅಗ್ರಹಾರ	501 1st main road	3500	4000
30	Aghraha/ಅಗ್ರಹಾರ	505 3rd cross road	3500	4000
	ವಾರ್ಡ್ ನಂ 3 ಮತ್ತು ಬ್ಲಾಕ್ ನಂ 5,6			

31	Mandakkikeri/ಮಂಡಕ್ಕಿಕೇರಿ	6 Tumminakatte north	3800	4500
32	Mandakkikeri/ಮಂಡಕ್ಕಿಕೇರಿ	508 2nd cross road	3600	4000
33	Mandakkikeri/ಮಂಡಕ್ಕಿಕೇರಿ	1 Hale pete road north side	3800	4500
34	Mandakkikeri/ಮಂಡಕ್ಕಿಕೇರಿ	507 1st A-cross road	3600	4100
35	Mandakkikeri/ಮಂಡಕ್ಕಿಕೇರಿ	505 2nd A-main road	3600	4100
36	Mandakkikeri/ಮಂಡಕ್ಕಿಕೇರಿ	503 1st main road	3600	4100
37	Mandakkikeri/ಮಂಡಕ್ಕಿಕೇರಿ	501 A-main road	3600	4100
38	Mandakkikeri/ಮಂಡಕ್ಕಿಕೇರಿ	506 A cross road	3600	4100
39	Mandakkikeri/ಮಂಡಕ್ಕಿಕೇರಿ	101 Addamanera Beedi road	4000	4500
40	Mandakkikeri/ಮಂಡಕ್ಕಿಕೇರಿ	504 2nd main road	3800	4500
41	Mandakkikeri/ಮಂಡಕ್ಕಿಕೇರಿ	502 1st main road	3800	4500
42	Mandakkikeri/ಮಂಡಕ್ಕಿಕೇರಿ	6 Tumminakatte north	3800	4500

43	Mandakkikeri/ಮಂಡಕ್ಕಿಕೇರಿ	108 Yathimsha colony road	3800	4500
44	Mandakkikeri/ಮಂಡಕ್ಕಿಕೇರಿ	501 1st main road	3800	4500
45	Mandakkikeri/ಮಂಡಕ್ಕಿಕೇರಿ	107 thumbu hole road	3800	4500
46	Mandakkikeri/ಮಂಡಕ್ಕಿಕೇರಿ	502 2nd main road	3800	4500
47	Mandakkikeri/ಮಂಡಕ್ಕಿಕೇರಿ	503 A-Adda road	3800	4500
48	Mandakkikeri/ಮಂಡಕ್ಕಿಕೇರಿ	504 1st Adda road	3800	4500
	ವಾರ್ಡ್ ನಂ 4 ಮತ್ತು ಬ್ಲಾಕ್ ನಂ 7,14			
49	Hale pete/ಹಳೆಪೇಟೆ	109 Block 8 east main road	4000	4500
50	Hale pete/ಹಳೆಪೇಟೆ	5 Kote road	5500	6000
51	Hale pete/ಹಳೆಪೇಟೆ	504 2nd cross road	4000	4500
52	Hale pete/ಹಳೆಪೇಟೆ	503 1st cross road	4000	4500
53	Hale pete/ಹಳೆಪೇಟೆ	501 1st mian road	4000	4500

54	Hale pete/ಹಳೆಪೇಟೆ	502 1st A-cross road	4000	4500
55	Hale pete/ಹಳೆಪೇಟೆ	505 2nd A-main road	4000	4500
56	Hale pete/ಹಳೆಪೇಟೆ	114 Block 14 south cross road	4000	4500
57	Kote/ಕೋಟೆ	5 Kote road	5500	6000
58	Kote/ಕೋಟೆ	504 B-Adda road	4500	5000
59	Kote/ಕೋಟೆ	6 Thumminakatte North side	4000	5000
60	Kote/ಕೋಟೆ	503 A-Adda road	4000	4500
61	Kote/ಕೋಟೆ	501 A-main road	4000	4500
62	Kote/ಕೋಟೆ	506 1st Adda road	4000	4500
63	Kote/ಕೋಟೆ	505 C-Adda road	4000	4500
64	Kote/ಕೋಟೆ	108 Yathimsha colony road	4000	4500
	ವಾರ್ಡ್ ನಂ 5 ಮತ್ತು ಬ್ಲಾಕ್ ನಂ 1,2,4,9			

65	Hale Pete/ಹಳೆಪೇಟೆ	1 Hale pete road north side	4000	4500
66	Hale Pete/ಹಳೆಪೇಟೆ	501 1st main road	4000	4500
67	Hale Pete/ಹಳೆಪೇಟೆ	101 Addamanera Beedi	4000	4500
68	Hale Pete/ಹಳೆಪೇಟೆ	6 Thumminakatte North side	4000	4500
69	Hale Pete/ಹಳೆಪೇಟೆ	4 Marikoppa east	4000	4500
70	Hale Pete/ಹಳೆಪೇಟೆ	502 2nd main road	4000	4500
71	Hale Pete/ಹಳೆಪೇಟೆ	504 A- Adda road	4000	4500
72	Hale Pete/ಹಳೆಪೇಟೆ	503 2-A Main road	4000	4500
73	Hale Pete/ಹಳೆಪೇಟೆ	505 First cross road	4000	4500
74	Hale Pete/ಹಳೆಪೇಟೆ	4 Marikoppa east	4000	4500
75	Hale Pete/ಹಳೆಪೇಟೆ	6 Tumminakatte north	4000	4500
76	Hale Pete/ಹಳೆಪೇಟೆ	503 First cross road	4000	4500
77	Hale Pete/ಹಳೆಪೇಟೆ	501 First main road	4000	4500
78	Hale Pete/ಹಳೆಪೇಟೆ	502 First - A- cross road	4000	4500

79	Hale Pete/ಹಳೆಪೇಟೆ	504 First cross road	4000	4500
80	Hale Pete/ಹಳೆಪೇಟೆ	2 Hale pete road south	4000	4500
81	Hale Pete/ಹಳೆಪೇಟೆ	103 Police bar line road	4000	4500
82	Hale Pete/ಹಳೆಪೇಟೆ	102 Taluk panchayath road	4000	4500
83	Hale Pete/ಹಳೆಪೇಟೆ	1 HAlE pete road north side	4000	4500
84	Hale Pete/ಹಳೆಪೇಟೆ	106 Gowdara kerI road	4000	4500
85	Hale Pete/ಹಳೆಪೇಟೆ	10 Kotambari kerI road	4000	4500
86	Hale Pete/ಹಳೆಪೇಟೆ	501 1st cross road	4000	4500
87	Hale Pete/ಹಳೆಪೇಟೆ	4 Marikoppa east road	4000	4500
88	Hale Pete/ಹಳೆಪೇಟೆ	7 Thumminakatte road south side	4000	4500
89	Hale Pete/ಹಳೆಪೇಟೆ	103 Police bar line road	4000	4500
90	Hale Pete/ಹಳೆಪೇಟೆ	502 2nd cross road	4000	4500
91	Hale Pete/ಹಳೆಪೇಟೆ	102 Taluk panchayath road	4000	4500
92	Hale Pete/ಹಳೆಪೇಟೆ	501 1st cross road	4000	4500

93	Hale Pete/ಹಳೆಪೇಟೆ	2 Hale pete road south	4000	4500
94	Hale Pete/ಹಳೆಪೇಟೆ	504 3rd cross road	4000	4500
95	Hale Pete/ಹಳೆಪೇಟೆ	503 2nd A-cross road	4000	4500
96	Hale Pete/ಹಳೆಪೇಟೆ	11 K.K road	4000	4500
	ವಾರ್ಡ್ ನಂ 6 ಮತ್ತು ಬ್ಲಾಕ್ ನಂ 21,22,31,33		0	
97	Durgigudi North/ದುರ್ಗಿಗುಡಿ ಉತ್ತರ	119 Block 21 Uthara 3rd cross road	5500	6000
98	Durgigudi North/ದುರ್ಗಿಗುಡಿ ಉತ್ತರ	119 Block 21 Uthara 3rd cross road	5500	6000
99	Durgigudi North/ದುರ್ಗಿಗುಡಿ ಉತ್ತರ	120 Block 21 west 12th main road	5500	6000

100	Durgigudi North/ದುರ್ಗಿಗುಡಿ ಉತ್ತರ	3 Marikoppa road west	5500	6000
101	Durgigudi North/ದುರ್ಗಿಗುಡಿ ಉತ್ತರ	501 1st main road	5500	6000
102	Durgigudi North/ದುರ್ಗಿಗುಡಿ ಉತ್ತರ	502 1st A-main road	5500	6000
103	Durgigudi North/ದುರ್ಗಿಗುಡಿ ಉತ್ತರ	503 2nd cross road	5500	6000
104	Durgigudi North/ದುರ್ಗಿಗುಡಿ ಉತ್ತರ	504 3rd main road	5500	6000
105	Durgigudi North/ದುರ್ಗಿಗುಡಿ ಉತ್ತರ	505 3rd A-main road	5500	6000

106	Durgigudi North/ದುರ್ಗಿಗುಡಿ ಉತ್ತರ	506 4th main road	5500	6000
107	Durgigudi North/ದುರ್ಗಿಗುಡಿ ಉತ್ತರ	507 4th A-main road	5500	6000
108	Durgigudi North/ದುರ್ಗಿಗುಡಿ ಉತ್ತರ	508 5th main road	5500	6000
109	Durgigudi North/ದುರ್ಗಿಗುಡಿ ಉತ್ತರ	509 5th main road	5500	6000
110	Durgigudi North/ದುರ್ಗಿಗುಡಿ ಉತ್ತರ	510 6th main road	5500	6000
111	Durgigudi North/ದುರ್ಗಿಗುಡಿ ಉತ್ತರ	511 6th A-main road	5500	6000
112	Durgigudi North/ದುರ್ಗಿಗುಡಿ ಉತ್ತರ	512 7th main road	5500	6000

113	Durgigudi North/ದುರ್ಗಿಗುಡಿ ಉತ್ತರ	513 8th main road	5500	6000
114	Durgigudi North/ದುರ್ಗಿಗುಡಿ ಉತ್ತರ	514 8th A-main road	5500	6000
115	Durgigudi North/ದುರ್ಗಿಗುಡಿ ಉತ್ತರ	515 9th main road	5500	6000
116	Durgigudi North/ದುರ್ಗಿಗುಡಿ ಉತ್ತರ	516 9th A-main road	5500	6000
117	Durgigudi North/ದುರ್ಗಿಗುಡಿ ಉತ್ತರ	517 10th main road	5500	6000
118	Durgigudi North/ದುರ್ಗಿಗುಡಿ ಉತ್ತರ	518 10th A-main road	5500	6000

119	Durgigudi North/ದುರ್ಗಿಗುಡಿ ಉತ್ತರ	519 11th main road	5500	6000
120	Durgigudi North/ದುರ್ಗಿಗುಡಿ ಉತ್ತರ	520 A-cross road	5500	6000
121	Durgigudi North/ದುರ್ಗಿಗುಡಿ ಉತ್ತರ	521 B-cross road	5500	6000
122	Durgigudi North/ದುರ್ಗಿಗುಡಿ ಉತ್ತರ	522 1st cross road	5500	6000
123	Durgigudi North/ದುರ್ಗಿಗುಡಿ ಉತ್ತರ	523 2nd cross road	5500	6000
124	Durgigudi North/ದುರ್ಗಿಗುಡಿ ಉತ್ತರ	8 Maralaoni road north	5500	6000
125	Durgigudi North/ದುರ್ಗಿಗುಡಿ ಉತ್ತರ	119 Block 21 Uthara 3rd cross road	5500	6000

126	Durgigudi North/ದುರ್ಗಿಗುಡಿ ಉತ್ತರ	501 1st main road	5500	6000
127	Durgigudi North/ದುರ್ಗಿಗುಡಿ ಉತ್ತರ	502 2nd mian road	5500	6000
128	Durgigudi North/ದುರ್ಗಿಗುಡಿ ಉತ್ತರ	503 2nd A-main road	5500	6000
129	Durgigudi North/ದುರ್ಗಿಗುಡಿ ಉತ್ತರ	504 1st cross road	5500	6000
130	Durgigudi North/ದುರ್ಗಿಗುಡಿ ಉತ್ತರ	505 2nd cross road	5500	6000
131	Durgigudi North/ದುರ್ಗಿಗುಡಿ ಉತ್ತರ	506 3rd cross road	5500	6000
132	Durgigudi North/ದುರ್ಗಿಗುಡಿ ಉತ್ತರ	507 4th cross road	5500	6000

133	Durgigudi North/ದುರ್ಗಿಗುಡಿ ಉತ್ತರ	8 Maralaoni road	5500	6000
134	Durgigudi North/ದುರ್ಗಿಗುಡಿ ಉತ್ತರ	504 4th main road	5500	6000
135	Durgigudi North/ದುರ್ಗಿಗುಡಿ ಉತ್ತರ	503 3rd main road	5500	6000
136	Durgigudi North/ದುರ್ಗಿಗುಡಿ ಉತ್ತರ	502 2nd main road	5500	6000
137	Durgigudi North/ದುರ್ಗಿಗುಡಿ ಉತ್ತರ	501 1st main road	5500	6000
138	Durgigudi North/ದುರ್ಗಿಗುಡಿ ಉತ್ತರ	3 Marikoppa road west	5500	6000
139	Durgigudi North/ದುರ್ಗಿಗುಡಿ ಉತ್ತರ	511 1st cross road	5500	6000

140	Durgigudi North/ದುರ್ಗಿಗುಡಿ ಉತ್ತರ	512 2nd cross road	5500	6000
141	Durgigudi North/ದುರ್ಗಿಗುಡಿ ಉತ್ತರ	513 3rd cross road	5500	6000
142	Durgigudi North/ದುರ್ಗಿಗುಡಿ ಉತ್ತರ	15 Tunganala road north	5500	6000
143	Durgigudi North/ದುರ್ಗಿಗುಡಿ ಉತ್ತರ	120 Block 21 west 12th main road	5500	6000
144	Durgigudi North/ದುರ್ಗಿಗುಡಿ ಉತ್ತರ	505 5th main road	5500	6000
145	Durgigudi North/ದುರ್ಗಿಗುಡಿ ಉತ್ತರ	514 4th cross road	5500	6000
146	Durgigudi North/ದುರ್ಗಿಗುಡಿ ಉತ್ತರ	506 5th A-main road	5500	6000
147	Durgigudi North/ದುರ್ಗಿಗುಡಿ ಉತ್ತರ	501 1st main road	5500	6000

148	Durgigudi North/ದುರ್ಗಿಗುಡಿ ಉತ್ತರ	502 2nd main road	5500	6000
149	Durgigudi North/ದುರ್ಗಿಗುಡಿ ಉತ್ತರ	503 3rd main road	5500	6000
150	Durgigudi North/ದುರ್ಗಿಗುಡಿ ಉತ್ತರ	504 4th main road	5500	6000
151	Durgigudi North/ದುರ್ಗಿಗುಡಿ ಉತ್ತರ	516 6th cross road	5500	6000
152	Durgigudi North/ದುರ್ಗಿಗುಡಿ ಉತ್ತರ	507 6th main road	5500	6000
153	Durgigudi North/ದುರ್ಗಿಗುಡಿ ಉತ್ತರ	508 7th main road	5500	6000
154	Durgigudi North/ದುರ್ಗಿಗುಡಿ ಉತ್ತರ	509 8th main road	5500	6000

155	Durgigudi North/ದುರ್ಗಿಗುಡಿ ಉತ್ತರ	510 9th main road	5500	6000
156	Durgigudi North/ದುರ್ಗಿಗುಡಿ ಉತ್ತರ	515 5th cross road	5500	6000
	ವಾರ್ಡ್ ನಂ 7 ಮತ್ತು ಬ್ಲಾಕ್ ನಂ 35		0	
157	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	3 Marikoppa road	5000	5500
158	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	131 Block 35 west main road	4800	5500
159	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	514 1st cross road	4500	5500

160	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	513 6th main road	4500	5000
161	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	515 2nd cross road	4500	5000
162	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	512 5th main road	4500	5000
163	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	511 4th main road	4500	5000
164	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	510 3rd main road	4500	5000

165	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	509 2nd main road	4500	5000
166	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	508 1st main road	4500	5000
167	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	507 G-main road	4500	5000
168	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	506 F-main road	4500	5000
169	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	505 E- main road	4500	5000

170	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	504 D-main road	4500	5000
171	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	503 C-main road	4500	5000
172	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	502 B-main road	4800	5500
173	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	501 A-main road	4800	5500
174	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	516 2nd A-cross road	4500	5000

175	Tungabhadra Badavane North/ತುಂಗಾಭದ್ರ ಬಡವಾಣಿ ಉತ್ತರ	15 Tunganala road north	5500	6000
	ವಾರ್ಡ್ ನಂ 8 ಮತ್ತು ಬ್ಲಾಕ್ ನಂ 34		0	
176	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	14 Tunganala road south	5100	5500
177	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	3 Marikoppa road west	5000	5500
178	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	507 1st -cross road	4500	5000

179	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	501 1st main road	4300	5000
180	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	502 2nd main road	4100	5000
181	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	508 2nd cross road	4000	5000
182	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	506 6th main road	3900	4500
183	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	509 3rd cross road	4000	4500
184	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	510 4th cross road	4000	4500
185	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	511 5th cross road	4000	4500

186	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	512 6th cross road	3800	4500
187	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	513 1ST cross road	4000	4500
188	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	503 3rd main road	3900	4500
189	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	504 4th main road	3800	4500
190	Tungabhadra Badavane South/ತುಂಗಾಭದ್ರ ಬಡವಾಣಿ ದಕ್ಷಿಣ	505 5th main road	3800	4500
	ವಾರ್ಡ್ ನಂ 9 ಮತ್ತು ಬ್ಲಾಕ್ ನಂ 20,28		0	
191	Durgigudi Area/ದುರ್ಗಿಗುಡಿ ಪ್ರದೇಶ	3 Marikoppa road west	7000	7500

192	Durgigudi Area/ದುರ್ಗಿಗುಡಿ ಪ್ರದೇಶ	502 2nd main road	5000	5500
193	Durgigudi Area/ದುರ್ಗಿಗುಡಿ ಪ್ರದೇಶ	14 Tunganala road south	7000	7500
194	Durgigudi Area/ದುರ್ಗಿಗುಡಿ ಪ್ರದೇಶ	507 2nd cross road	5000	5500
195	Durgigudi Area/ದುರ್ಗಿಗುಡಿ ಪ್ರದೇಶ	503 2nd A-mian road	5000	5500
196	Durgigudi Area/ದುರ್ಗಿಗುಡಿ ಪ್ರದೇಶ	505 3rd A-main road	4800	5500
197	Durgigudi Area/ದುರ್ಗಿಗುಡಿ ಪ್ರದೇಶ	501 1st mian road	5000	5500
198	Durgigudi Area/ದುರ್ಗಿಗುಡಿ ಪ್ರದೇಶ	506 1st cross road	4800	5500

199	Durgigudi Area/ದುರ್ಗಿಗುಡಿ ಪ್ರದೇಶ	504 3rd main road	4800	5500
200	Durgigudi Area/ದುರ್ಗಿಗುಡಿ ಪ್ರದೇಶ	118 Block 20 south cross road	5900	6500
201	Durgigudi Area/ದುರ್ಗಿಗುಡಿ ಪ್ರದೇಶ	9 Maralaoni road south	6500	7000
202	Durgigudi Area/ದುರ್ಗಿಗುಡಿ ಪ್ರದೇಶ	118 Block 20 south cross road	5900	6500
203	Durgigudi Area/ದುರ್ಗಿಗುಡಿ ಪ್ರದೇಶ	14 Tunganala road south	7000	7500
204	Durgigudi Area/ದುರ್ಗಿಗುಡಿ ಪ್ರದೇಶ	505 2nd B-main road	5500	6000

205	Durgigudi Area/ದುರ್ಗಿಗುಡಿ ಪ್ರದೇಶ	508 1st B-cross road	5500	6000
206	Durgigudi Area/ದುರ್ಗಿಗುಡಿ ಪ್ರದೇಶ	509 1st C-cross road	5500	6000
207	Durgigudi Area/ದುರ್ಗಿಗುಡಿ ಪ್ರದೇಶ	503 2nd main road	5500	6000
208	Durgigudi Area/ದುರ್ಗಿಗುಡಿ ಪ್ರದೇಶ	507 1st A-cross road	5000	5500
209	Durgigudi Area/ದುರ್ಗಿಗುಡಿ ಪ್ರದೇಶ	502 1st A-main road	5000	5500
210	Durgigudi Area/ದುರ್ಗಿಗುಡಿ ಪ್ರದೇಶ	510 2nd cross road	5000	5500
211	Durgigudi Area/ದುರ್ಗಿಗುಡಿ ಪ್ರದೇಶ	506 1st cross road	5000	5500

212	Durgigudi Area/ದುರ್ಗಿಗುಡಿ ಪ್ರದೇಶ	501 1st main road	5000	5500
213	Durgigudi Area/ದುರ್ಗಿಗುಡಿ ಪ್ರದೇಶ	9 Maralaoni road south	6500	7000
214	Durgigudi Area/ದುರ್ಗಿಗುಡಿ ಪ್ರದೇಶ	128 Block 28 west cross road	6000	6500
215	Durgigudi Area/ದುರ್ಗಿಗುಡಿ ಪ್ರದೇಶ	504 2nd A-main road	6000	6500
	ವಾರ್ಡ್ ನಂ 10 ಮತ್ತು ಬ್ಲಾಕ್ ನಂ 11,19		0	
216	Soppinakeri	113 Soppina keri road	3700	4000
217	Soppinakeri/ಸೊಪ್ಪಿನಕೇರಿ	501 1st main road	4000	4500

218	Soppinakeri/ಸೊಪ್ಪಿನಕೇರಿ	9 Maralaoni road south	3500	4000
219	Soppinakeri/ಸೊಪ್ಪಿನಕೇರಿ	502 2nd mian road	3500	4000
220	Soppinakeri/ಸೊಪ್ಪಿನಕೇರಿ	503 1st main road	3500	4000
221	Soppinakeri/ಸೊಪ್ಪಿನಕೇರಿ	105 Mazid back side	3600	4000
222	Soppinakeri/ಸೊಪ್ಪಿನಕೇರಿ	504 1st A-Adda road	3500	4000
223	Soppinakeri/ಸೊಪ್ಪಿನಕೇರಿ	3 Marikoppa road west	3500	4000
224	Soppinakeri/ಸೊಪ್ಪಿನಕೇರಿ	505 2nd cross road	3500	4000
225	Soppinakeri/ಸೊಪ್ಪಿನಕೇರಿ	13 Siddappana keri road	3000	3500
226	Soppinakeri/ಸೊಪ್ಪಿನಕೇರಿ	503 2nd cross road	3500	4000
227	Soppinakeri/ಸೊಪ್ಪಿನಕೇರಿ		0	
228	Soppinakeri/ಸೊಪ್ಪಿನಕೇರಿ	501 1st main road	4000	4500
229	Soppinakeri/ಸೊಪ್ಪಿನಕೇರಿ	502 1st cross road	3500	4000
230	Soppinakeri/ಸೊಪ್ಪಿನಕೇರಿ	113 Soppina keri road	3700	4000

	ವಾರ್ಡ್ ನಂ 11 ಮತ್ತು ಬ್ಲಾಕ್ ನಂ 3		0	
231	Khaji Mohalla/ಖಾಜಿ ಮೊಹಲ್ಲಾ	3 Marikoppa road west	4000	4500
232	Khaji Mohalla/ಖಾಜಿ ಮೊಹಲ್ಲಾ	105 masidi back side	4000	4500
233	Khaji Mohalla/ಖಾಜಿ ಮೊಹಲ್ಲಾ	2 Hale pete road south	4000	4500
234	Khaji Mohalla/ಖಾಜಿ ಮೊಹಲ್ಲಾ	504 2nd cross road	4000	4500
235	Khaji Mohalla/ಖಾಜಿ ಮೊಹಲ್ಲಾ	501 A-main road	4000	4500
236	Khaji Mohalla/ಖಾಜಿ ಮೊಹಲ್ಲಾ	506 3rd cross road	4000	4500
237	Khaji Mohalla/ಖಾಜಿ ಮೊಹಲ್ಲಾ	505 3rd cross road	4000	4500

೪೩

238	Khaji Mohalla/ಖಾಜಿ ಮೊಹಲ್ಲಾ	507 4th cross road	4000	4500
239	Khaji Mohalla/ಖಾಜಿ ಮೊಹಲ್ಲಾ	104 Ajad nagara road	4000	4500
240	Khaji Mohalla/ಖಾಜಿ ಮೊಹಲ್ಲಾ	502 1st main road	4000	4500
241	Khaji Mohalla/ಖಾಜಿ ಮೊಹಲ್ಲಾ	508 4th A-cross road	4000	4500
242	Khaji Mohalla/ಖಾಜಿ ಮೊಹಲ್ಲಾ	503 1st cross road	4000	4500
	ವಾರ್ಡ್ ನಂ 12 ಮತ್ತು ಬ್ಲಾಕ್ ನಂ 8,15,16,24			
243	Market Area/ಮಾರುಕಟ್ಟೆ ಪ್ರದೇಶ	7 Thumminakatte road south side	15000	15000

೪೪

244	Market Area/ಮಾರುಕಟ್ಟೆ ಪ್ರದೇಶ	5 Kote road	6000	6500
245	Market Area/ಮಾರುಕಟ್ಟೆ ಪ್ರದೇಶ	109 8th east main road	5000	5000
246	Market Area/ಮಾರುಕಟ್ಟೆ ಪ್ರದೇಶ	502 2nd cross road	4000	4500
247	Market Area/ಮಾರುಕಟ್ಟೆ ಪ್ರದೇಶ	501 1stcross road	7500	8000
248	Market Area/ಮಾರುಕಟ್ಟೆ ಪ್ರದೇಶ	110 Sampige road	7500	7500
249	Market Area/ಮಾರುಕಟ್ಟೆ ಪ್ರದೇಶ	110 Sampige road	7500	7500
250	Market Area/ಮಾರುಕಟ್ಟೆ ಪ್ರದೇಶ	505 2nd cross road	4000	4500
251	Market Area/ಮಾರುಕಟ್ಟೆ ಪ್ರದೇಶ	7 Thumminakatte road south side	15000	15000

252	Thumminakatte road right side(A) PVT BUS STAND TO BASAVESHWARA THETAR/ತುಮ್ಮಿನಕಟ್ಟೆ ರಸ್ತೆ ಬಲ ಭಾಗ(ಎ) ಖಾಸಗಿ ಬಸ್ ನಿಲ್ದಾಣದಿಂದ ಬಸವೇಶ್ವರ ಟಾಕೀಸ್	7 Thumminakatte road right side	15000	15000
253	Market Area/ಮಾರುಕಟ್ಟೆ ಪ್ರದೇಶ	501 1st mian road	5000	5500
254	Market Area/ಮಾರುಕಟ್ಟೆ ಪ್ರದೇಶ	109 Block 8 east main road	5000	5000
255	Market Area/ಮಾರುಕಟ್ಟೆ ಪ್ರದೇಶ	114 Block 14 south cross road	4000	4500
256	Market Area/ಮಾರುಕಟ್ಟೆ ಪ್ರದೇಶ	506 3rd cross road	4000	4500
257	Market Area/ಮಾರುಕಟ್ಟೆ ಪ್ರದೇಶ	504 1st cross road	4000	4500
258	Market Area/ಮಾರುಕಟ್ಟೆ ಪ್ರದೇಶ	503 2nd main road	4000	4500

259	Market Area/ಮಾರುಕಟ್ಟೆ ಪ್ರದೇಶ	502 1st A-main road	4000	4500
260	Market Area/ಮಾರುಕಟ್ಟೆ ಪ್ರದೇಶ	507 4th main road	4000	4500
261	Market Area/ಮಾರುಕಟ್ಟೆ ಪ್ರದೇಶ	16 K.K road south	7000	7500
262	Market Area/ಮಾರುಕಟ್ಟೆ ಪ್ರದೇಶ	18 Shantha takies road	7000	7500
263	Market Area/ಮಾರುಕಟ್ಟೆ ಪ್ರದೇಶ	16 K.K road south	7000	7500
264	Market Area/ಮಾರುಕಟ್ಟೆ ಪ್ರದೇಶ	11 K.K road west	7000	7500

265	Market Area/ಮಾರುಕಟ್ಟೆ ಪ್ರದೇಶ	502 1st cross road	5500	6000
266	Market Area/ಮಾರುಕಟ್ಟೆ ಪ್ರದೇಶ	501 1st main road	5000	5500
267	Market Area/ಮಾರುಕಟ್ಟೆ ಪ್ರದೇಶ	16 K.K road south	7000	7500
268	Market Area/ಮಾರುಕಟ್ಟೆ ಪ್ರದೇಶ	114 Block 14 south 3rd cross road	4000	4500
	ವಾರ್ಡ್ ನಂ 13 ಮತ್ತು ಬ್ಲಾಕ್ ನಂ 10			
269	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	2 Hale pete road south	4000	4500

೪೪

270	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	111 Doddaganara bedi	4000	4500
271	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	504 2nd cross road	3500	4000
272	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	112 Block 10 west 3rd main road	3600	4000
273	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	113 Soppina keri road	3600	4000
274	Putta Kenchannarakkeri/ಪುಟ್ಟ ಕೆಂಚಣ್ಣರ ಕೇರಿ	104 Ajad nagara road	4000	4500

೪೯

275	Putta Kenchannarakeri/ಪುಟ್ಟ ಕೆಂಚಣ್ಣರ ಕೇರಿ	501 1st main road	3500	4000
276	Putta Kenchannarakeri/ಪುಟ್ಟ ಕೆಂಚಣ್ಣರ ಕೇರಿ	502 2nd main road	3500	4000
277	Putta Kenchannarakeri/ಪುಟ್ಟ ಕೆಂಚಣ್ಣರ ಕೇರಿ	503 1st cross road	3500	4000
	ವಾರ್ಡ್ ನಂ 14 ಮತ್ತು ಬ್ಲಾಕ್ ನಂ 29,30			
278	Durgigudi South/ದುರ್ಗಿಗುಡಿ ದಕ್ಷಿಣ	503 1st cross road	5000	5500

279	Durgigudi South/ದುರ್ಗಿಗುಡಿ ದಕ್ಷಿಣ	14 Tunganala road south	5000	5500
280		501 1st main road	5500	6000
281	Durgigudi South/ದುರ್ಗಿಗುಡಿ ದಕ್ಷಿಣ	2nd main road	6000	6500
282	Durgigudi South/ದುರ್ಗಿಗುಡಿ ದಕ್ಷಿಣ	9 Maralaoni road south	6500	7000
283	Durgigudi South/ದುರ್ಗಿಗುಡಿ ದಕ್ಷಿಣ	127 Block 29 south cross road	6000	6500
284	Durgigudi South/ದುರ್ಗಿಗುಡಿ ದಕ್ಷಿಣ	504 2nd cross road	5000	5500

285	Durgigudi South/ದುರ್ಗಿಗುಡಿ ದಕ್ಷಿಣ	127 Block 29 south cross road	6000	6500
286	Durgigudi South/ದುರ್ಗಿಗುಡಿ ದಕ್ಷಿಣ	129 Block 30 south cross road	6000	6500
287	Durgigudi South/ದುರ್ಗಿಗುಡಿ ದಕ್ಷಿಣ	14 Tunganala road south	6000	6500
288	Durgigudi South/ದುರ್ಗಿಗುಡಿ ದಕ್ಷಿಣ	501 1st main road	5500	6000
289	Durgigudi South/ದುರ್ಗಿಗುಡಿ ದಕ್ಷಿಣ	502 1st A-main road	5000	5500
290	Durgigudi South/ದುರ್ಗಿಗುಡಿ ದಕ್ಷಿಣ	503 A-Adda road	5000	5500
291	Durgigudi South/ದುರ್ಗಿಗುಡಿ ದಕ್ಷಿಣ	504 1st cross road	5000	5500

292	Durgigudi South/ದುರ್ಗಿಗುಡಿ ದಕ್ಷಿಣ	505 2nd cross road	5500	6000
293	Durgigudi South/ದುರ್ಗಿಗುಡಿ ದಕ್ಷಿಣ	506 3rd cross road	5500	6000
294	Durgigudi South/ದುರ್ಗಿಗುಡಿ ದಕ್ಷಿಣ	507 4th cross road	5000	5500
295	Durgigudi South/ದುರ್ಗಿಗುಡಿ ದಕ್ಷಿಣ	9 Maralaoni road south	6500	7000
	ವಾರ್ಡ್ ನಂ 15 ಮತ್ತು ಬ್ಲಾಕ್ ನಂ 25,26,27			
296	Hosakeri/ಹೊಸಕೇರಿ	11 K.K road west	5000	5500
297	Hosakeri/ಹೊಸಕೇರಿ	133 Block 25 west	4000	4500
298	Hosakeri/ಹೊಸಕೇರಿ	17 K.K road west	4500	5000

299	Hosakeri/ಹೊಸಕೇರಿ	19 K.E.B road	4000	4500
300	Hosakeri/ಹೊಸಕೇರಿ	501 1st main road	4000	4500
301	Hosakeri/ಹೊಸಕೇರಿ	502 1st cross road	4000	4500
302	Hosakeri/ಹೊಸಕೇರಿ	503 2nd cross road	4000	4500
303	Hosakeri/ಹೊಸಕೇರಿ	504 2nd A-cross road	4000	4500
304	Hosakeri/ಹೊಸಕೇರಿ	17 server keri road west	4000	4500
305	Hosakeri/ಹೊಸಕೇರಿ	12 Server keri road west	4000	4500
306	Hosakeri/ಹೊಸಕೇರಿ	501 1st main road	4000	4500

307	Hosakeri/ಹೊಸಕೇರಿ	124 Hosakeri road	4000	4500
308	Hosakeri/ಹೊಸಕೇರಿ	502 1st cross road	4000	4500
309	Hosakeri/ಹೊಸಕೇರಿ	125 Block 26 2nd main road	4000	4500
310	Hosakeri/ಹೊಸಕೇರಿ	11 K.K road west	5000	5500
311	Hosakeri/ಹೊಸಕೇರಿ	116 Block 17 west 1st main road	4000	4500
312	Hosakeri/ಹೊಸಕೇರಿ	12 Server keri road west	4000	4500
313	Hosakeri/ಹೊಸಕೇರಿ	9 Maralaoni road south	4000	4500
314	Hosakeri/ಹೊಸಕೇರಿ	502 2nd cross road	4000	4500
315	Hosakeri/ಹೊಸಕೇರಿ	501 1st cross road	4000	4500

316	Hosakeri/ಹೊಸಕೇರಿ	124 Hosakeri road	4000	4500
317	Hosakeri/ಹೊಸಕೇರಿ	125 Block 26 west 2nd main road	4000	4500
318	Hosakeri/ಹೊಸಕೇರಿ	503 3rd cross road	4000	4500
	ವಾರ್ಡ್ ನಂ 16 ಮತ್ತು ಬ್ಲಾಕ್ ನಂ 17,18			
319	Sarvara keri/ಸರ್ವವರ ಕೇರಿ	2 Hale pete road south	4500	5000
320	Sarvara keri/ಸರ್ವವರ ಕೇರಿ	111 Doddaganara bedi	4000	4500
321	Sarvara keri/ಸರ್ವವರ ಕೇರಿ	17 server keri road	4000	4500
322	Sarvara keri/ಸರ್ವವರ ಕೇರಿ	116 Block 17 west 1st main road	4000	4500

323	Sarvara keri/ಸರ್ವವರ ಕೇರಿ	11 K.K road west	4000	4500
324	Sarvara keri/ಸರ್ವವರ ಕೇರಿ	501 A-cross road	4000	4500
325	Sarvara keri/ಸರ್ವವರ ಕೇರಿ	112 Block 10 west main road	4000	4500
326	Sarvara keri/ಸರ್ವವರ ಕೇರಿ	13 Siddappana keri road	4000	4500
327	Sarvara keri/ಸರ್ವವರ ಕೇರಿ	501 1st cross road	4500	5000
328	Sarvara keri/ಸರ್ವವರ ಕೇರಿ	12 Server keri road west	4500	5000
329	Sarvara keri/ಸರ್ವವರ ಕೇರಿ	17 server keri road	4000	4500
330	hirematha/ಹಿರೇಮಠ ಪ್ರದೇಶ	all areas of hiremath	5000	5500
331	Devanayakanahalli/ದೇವನಾಯಕನಹಳ್ಳಿ	All Areas of Devanayakanahalli	5000	5500
332	pattana shetty Layout/ಪಟ್ಟಣಶೇಟ್ಟಿ ಬಡಾವಣೆ			5000

೨೦೨೩-೨೪ ನೇ ಸಾಲಿನ ಹೊನ್ನಾಳ ಉಪನೋಂದಣಿ ಕಛೇರಿಯ ನ್ಯಾಮತಿ ನಗರ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಪರಿಷ್ಕೃತ ಪಟ್ಟಣ ಮಾರ್ಗಸೂಚಿ ಮೌಲ್ಯದ ಧರ ಪಟ್ಟಿ.

ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಒಳಪಟ್ಟ ನಿವೇಶನದ ಮಾರ್ಗಸೂಚಿ ಮೌಲ್ಯ ಪ್ರತಿ ಚದುರ ಮೀಟರ್‌ನಲ್ಲಿ

ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ವಸತಿ ನಿವೇಶನಗಳ

ಕ್ರ.ಸಂ.	ಪ್ರದೇಶದ ಹೆಸರು/ ಗ್ರಾಮ/ಬಡಾವಣೆ/ವಾರ್ಡ್/ರಸ್ತೆ/ಸಿ.ಟಿ.ಎಸ್/ಯು.ಪಿ.ಓಆರ್ ವ್ಯಾಪ್ತಿ	ಗ್ರಾಮ ತಾಣ ರೂ./ಚ ಮೀ)	ಪರಿವರ್ತಿತ/ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ರೂ./ಚ.ಮೀ
333	ಕಟ್ಟಗಡಿಪೋ/ಎ.ದಿ.ಎಂ.ಸಿ/ಅಂಚೆ ಕಛೇರಿ ಹಿಂಬಾಗ	4500	5000
334	ಅಂಜನೇಯ ರಸ್ತೆ-ಅಜಾದರರ ರಸ್ತೆ-ಮಾರಿಗುಡಿ ರಸ್ತೆ-ವೀರಭದ್ರೇಶ್ವರ ದೇವಸ್ಥಾನದ ರಸ್ತೆ-ಮಂಡಕ್ಕಿಕೇರಿ-ವಾಲ್ಮೀಕಿ ರಸ್ತೆ-ಮತ್ತು ಪೂಜಾರ್‌ರಸ್ತೆ	3700	4200
335	ಕುಂಬಾರ್ ಜೀದಿ	4000	4500
336	ಕಾಳಮ್ಮ ಜೀದಿ-ಕಾಳಕಾಂಬದೇವಿ	3800	4300
337	ಕೋವೇರ ಜೀದಿ	3800	4300
338	ಗಾಂಧಿ ರಸ್ತೆ	4900	5400
339	ನೆಹರು ರಸ್ತೆ	5000	5400

340	ಶಾಲೆಯಿಂದ-ಆರುಂಡಿ ರಸ್ತೆವರೆಗೆ(ಸಂಗಮ ಟಾಕೀಸ್‌ನಿಂದ-ಆರುಂಡಿ ರಸ್ತೆವರೆಗೆ	5000	5400
341	ಮೇದಾರರರ ಜೀದಿ	2900	3500
342	ವಲಯ ಅರಣ್ಯ ಇಲಾಖೆ-ಪೊಲೀಸ್ ಠಾಣೆ ಹಿಂಭಾಗ	4000	4500
343	ವಿಶ್ವೇಶ್ವರಯ್ಯ ರಸ್ತೆ	3800	4400
344	ಸಿಂಹಿನಗರ ಜೀದಿ-ಶಿವಾಜಿ ರಸ್ತೆ	3800	4500
345	ಪೆಟ್ರೋಲ್‌ಬಂಕ್‌ನಿಂದ-ಸುರಹೊನ್ನೆ ಸರ್ಕಲ್‌ವರೆಗೆ	5500	6000
346	ಗುಳೇದರಜೀದಿ-ವಿನೋಬನಗರ	4000	4400
347	ತಿಲಕ್ ರಸ್ತೆ	4000	4400
348	ಟ್ಯಾಗೋರರ ರಸ್ತೆ	4000	4400
349	ಬಾದಿಗೇರೆ ರಸ್ತೆ	4000	4400
350	ದೇವಿಕೊಪ್ಪ ರಸ್ತೆ	4000	4400
351	ಮಾವಿನಕೊಪ್ಪಲು	4000	4400
352	ಹೈಸ್ಕೂಲ್ ಬಡಾವಣೆ	4000	4400
353	ಆಸ್ಪತ್ರೆ ಹಿಂಭಾಗ ಸಂಗೊಳ್ಳರಾಯಣ್ಣನ ಬಡಾವಣೆ	3600	4000
354	ಕಾಲೇಜ್ ಹಿಂಭಾಗ-ಶಿವಾನಂದಪ್ಪ ಬಡಾವಣೆ,	4000	4400
355	ನೇತಾಜಿ ರಸ್ತೆ	4200	4600
356	ಅಂಬೇಡ್ಕರ್ ನಗರ ಎ.ಕೆ.ಕಾಲೋನಿ	3000	3000

357	ಕೋಡಿಕೊಪ್ಪ ಬಡಾವಣೆ	3300	3800
358	ಮಹಂತೇಶ ರಸ್ತೆ (ಸರ್ಕಲ್‌ನಿಂದ ಶಾಲೆವರೆಗೆ)	5500	6000
359	ಮಹಂತೇಶ ರಸ್ತೆ(ವೀರೇಶ್‌ಬುಕ್‌ಹೌಸ್‌ನಿಂದ ನ್ಯಾಮತಿ ಗ್ರಾಮದ ಸರ್ಕಲ್‌ವರೆಗೆ)	6500	7000
360	JAGADISH PANDIT LAYOUT (ಮತ್ತು ಇತರ ಬಡಾವಣೆಗಳು)		3500

2023-24 ನೇ ಸಾಲಿನ ಹೊನ್ನಾಳಿ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ/ನ್ಯಾಮತಿ ತಾಲೂಕು ಗ್ರಾಮಗಳ ಸ್ಥಿರಾಸ್ತಿ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮದ ಹೆಸರು	ಗ್ರಾಮದ ಹೆಸರು ಇಂಗ್ಲಿಷ್ ನಲ್ಲಿ	ಖುಷ್ಕಿ (ಪ್ರತಿ ಎಕರೆಗೆ) ರೂ.ಗಳಲ್ಲಿ	ತರಿ (ಪ್ರತಿ ಎಕರೆಗೆ) ರೂ.ಗಳಲ್ಲಿ	ಬಾಗಾಯ್ತು (ಪ್ರತಿ ಎಕರೆಗೆ) ರೂ.	ಗ್ರಾಮ ರಾಣ ರೂ./ಚ ಮೀ)	ಪರಿವರ್ತಿತ/ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ರೂ/ಚ.ಮೀ
1	2	3	4	6	7	8	9
361	ಅಂಜನಾಪುರ	ANJANAPURA	440000	460000	700000	2300	2500
362	ಅಂಜನಾಪುರ ಗ್ರಾಮದ ನಾಲ ತರಿ ರಿ.ಸ.ನಂ: 12 ರಿಂದ 19	ANJANAPURA Irrigation Sy No: 12 to 19		460000			
363	ಅಂಜನಾಪುರ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 2, 3, 33, 34, 35	Sy No Near to ANJANAPURA Village: 1, 2, 3, 33, 34, 35	480000	480000	700000		

364	ಅಂಜನಾಪುರ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 3 ರಿಂದ 8, 26 ರಿಂದ 33	ANJANAPURA Village: Sy No ATTECHED STATE HIGHWAY: 3 to 8, 26 to 33,	550000	630000	850000		
365	ಅಂಜನಾಪುರ ಗ್ರಾಮದ ಪಂಚಾಯಿತಿ ವ್ಯಾಪ್ತಿಯ ರಿ.ಸ.ನಂ: 30/1 ಬನಶಂಕರಿ ಲೇಔಟ್	Sy No Near to ANJANAPURA Village: 30/1 BANASHANKARI LAYOUT				2300	2500
366	ಕೊನಾಯ್ಕನಹಳ್ಳಿ	KONAYAKANAHALLI	200000	320000	700000	1500	2000
367	ಕೊನಾಯ್ಕನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 18, 19	KONAYAKANAHALLI Irrigation Sy No: 18, 19		320000			
368	ಕೊನಾಯ್ಕನಹಳ್ಳಿ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 1 ರಿಂದ 16, 21 ರಿಂದ 64, 72ರಿಂದ 76	KONAYAKANAHALLI Village: Sy No ATTECHED STATE HIGHWAY Sy No: 1 to 16, 21 to 64, 72 to 76	220000	350000	750000		
369	ಕೊನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲರುವ ಗಂಧರ್ವ ಲೇಔಟ್ ಸ ನಂ: 14/1	Sy No Near to KONAYAKANAHALLI PAMCHAITH GANDHARVA LAYOUT: 14/1					2000
370	ಕೊನಾಯ್ಕನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 74 ರಿಂದ 76. ಹೊನ್ನಾಳಿ- ತುಮ್ಮಿನಕಟ್ಟೆ ರಸ್ತೆ ಸ.ನಂ: 2 ರಿಂದ 16, 21 ರಿಂದ 46, 48 ರಿಂದ 62	Sy No Near to KONAYAKANAHALLI Village: Sy No 1, 74 to 76. HONNALI-TUMMINAKATTE ROAD 2 to 16, 21 to 46, 48 to 62	220000	350000	750000		

371	ದಿಡಗೂರು	DIDAGURU	220000	260000	800000	1600	2200
372	ದಿಡಗೂರು ಗ್ರಾಮದ ನಾಲ ತರಿ ರಿ.ಸ.ನಂ: 60 ರಿಂದ 75	DIDAGURU Irrigation Sy No: 60 to 70		600000			
373	ದಿಡಗೂರು ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 2, 84, 90, 92	Sy No'S Near to DIDAGURU Village: 2, 84, 90, 92	260000	320000	850000		
374	ದೇವನಾಯ್ಕನಹಳ್ಳಿ	DEVANAYAKANAHALLI	2000000	2000000	2200000		5000
375	ದೇವನಾಯ್ಕನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 3, 4, 7 ರಿಂದ 14, 16, 17, 18, 72	DEVANAYAKANAHALLI Village: Sy No ATTECHED STATE HIWAY: 3, 4, 7 to 14, 16, 17, 18, 72	2600000	2200000	2200000		
376	ದೇವನಾಯ್ಕನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 2	Sy No'S: Near to DEVANAYAKANAHALLI Village: 1, 2	2700000	2700000	2700000		
377	ದೇವನಾಯ್ಕನಹಳ್ಳಿ ಗ್ರಾಮ ಪಂಚಾಯಿತಿಗೆ ಸೆರಿದ ಸ'ನಂ: 71/3 ಪೊಲೀಸ್ ಲೇಔಟ್	Sy No'S Near to DEVANAYAKANAHALLI PANCHATH: 71/3 POLICE LAYOUT					5300
378	ನರಸಿಂಹಾ ಪುರ	NARASIMHAPURA	200000	260000	750000	1500	2200
379	ಬಲಮೂರಿ	BALAMURI	200000	300000	700000	1500	2000

380	ಬಲಮೂರಿ ಗ್ರಾಮದ ನಾಲ ತರಿ ರಿ.ಸ.ನಂ: 15 ರಿಂದ 19, 56, 57, 106	BALAMURI Irrigation Sy No: 15 to 19, 56, 57, 106		600000			
381	ಬಲಮೂರಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 2, 3, 82	Sy No Near to BALAMURI Village: 1, 2, 3, 82	220000	320000	700000		
382	ಬಳ್ಳೇಶ್ವರ	BALLESHWARA	200000	260000	740000	1500	2200
383	ಬಿದರಗಡ್ಡೆ	BIDARAGADDE	200000	260000	740000	1500	2200
384	ಬಿದರಗಡ್ಡೆ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 2, 55, 56, 57	Sy No Near to BIDARAGADDE Village: 1, 2, 55, 56, 57	220000	280000	820000		
385	ಮಾರಗೊಂಡನಹಳ್ಳಿ	MARAGONDANAHALLI	200000	280000	800000	1500	2000
386	ಮಾರಗೊಂಡನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 35 ರಿಂದ 39	MARAGONDANAHALLI Village:Irrigation Sy No: 35 to 39		500000			
387	ಮಲ್ಲದೇವರಕಟ್ಟೆ	MALLADEVARAKATTE	250000	360000	930000	1500	2000
388	ಮಾರಿಕೊಪ್ಪ	MARIKOPPA	250000	280000	800000	1500	2000
389	ಮಾರಿಕೊಪ್ಪ ಗ್ರಾಮದ ರಿ. ನಾಲ ತರಿ ರಿ.ಸ.ನಂ: 7 ರಿಂದ 10, 14 ರಿಂದ 17,19, 21 ರಿಂದ 26, 39 ರಿಂದ 56	MARIKOPPA Village:Irrigation Sy No: 7 to 10, 14 to 17,19, 21 to 26, 39 to 56.		600000			

390	ಮಾರಿಕೊಪ್ಪ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 22, 28, 38	Sy No Near to MARIKOPPA Village: 1, 22, 28, 38	250000	300000	820000		
391	ಸುಂಕದಕಟ್ಟೆ	SUNKADAKATTE	200000	300000	800000	1500	2000
392	ಸುಂಕದಕಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 10 ರಿಂದ 64, 73	SUNKADAKATTE Irrigation Sy No: 10 to 64, 74		600000			
393	ಸುಂಕದಕಟ್ಟೆ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 4, 10, 11, 73	Sy No Near to SUNKADAKATTE Village: 4, 10, 11, 73	220000	280000	820000		
394	ಹೊನ್ನಾಳಿ	HONNALI	2000000	2000000	2800000	5000	5000
395	ಹೊನ್ನಾಳಿ ಗ್ರಾಮದ ನಾಲ ತರಿ ರಿ.ಸ.ನಂ: 8 ರಿಂದ 12, 35	HONNALI Irrigation Sy No: 8 to 12, 35	2200000				
396	ಹೊನ್ನಾಳಿ ಪಟ್ಟಣದ ಸುತ್ತಮುತ್ತಲಿನ ಸ.ನಂ (1)ನ್ಯಾಮತಿ ರಸ್ತೆ ಸ.ನಂ: 42 ರಿಂದ 58 (2) ಮರಿಕೊಪ್ಪ ರಸ್ತೆ ಸ ನಂ: 75 ರಿಂದ 83 (3) ಬಸ್ ಸ್ಟಾಂಡ್ ನಿಂದ 40 ಜಿ ಸರ್ಕಲ್ ಸ ನಂ: 36, 37, 40 ರಿಂದ 42, 44, 45, 54 ರಿಂದ 58	Sy No Near to HONNALI Town (1) NYAMATI ROAD SY.NO: 42 to 58, (2) MARIKOPPA Road Sy.No: 75 to 83, (3) BUSSTAND to T.B CIRCLE ROAD SY.NO: 36, 37, 40 to 42, 44, 45, 54 to 58	4000000				
397	ಹೊಳೆಹರಳಹಳ್ಳಿ	HOLEHARALAHALLI	200000	250000	700000	1500	2200

398	ಹೊಳೆಹರಳಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 45 ರಿಂದ 63, 72 ರಿಂದ 83, 97, 99 ರಿಂದ 105	HOLE HARALAHALLI Sy No ATTECHED STATE HIGHWAY: 45 to 63, 72 to 83, 97, 99 to 105	200000	260000	700000		
399	ಹೊಳೆಮಾದಾಪುರ	HOLEMADAPURA	240000	350000	750000	1500	2200
400	ಹೊಳೆಮಾದಾಪುರ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 53, 54, 56	Sy No Near to HOLEMADAPURA Village: 1, 53, 54, 56	270000	420000	800000		
401	ಹರಳಹಳ್ಳಿ	HARALAHALLI	260000	350000	800000	1500	2000
402	ಹರಳಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 9, 56, 70 ರಿಂದ 73, 88, 95 ರಿಂದ 100 ರಿಂದ 152	HARALAHALLI Irrigation Sy No: 9, 56, 70 to 73, 88, 95 to 100 to 152		600000			
403	ಹರಳಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ	HARALAHALLI Village:Sy No ATTECHED STATE HIWAY	375000	525000	930000		
404	ಹರಳಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 11, 15, 71, 144, 150	Sy No Near to HARALAHALLI Village: 1, 11, 15, 71, 144, 150	270000	420000	800000		
405	ಹಿರೇಮಠ	HIREMATHA	1900000	2100000	2200000	5000	5300
406	ಹಿರೇಮಠ ಗ್ರಾಮದ ನಾಲ ತರಿ ರಿ ಸ ನಂ: 9 ರಿಂದ 30, 55 ರಿಂದ 79	HIREMATHA IRRIGATED Sy No: 9 to 30, 55 to 79	1900000	1900000	1900000		
407	ಹಿರೇಮಠ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 33, 37, 54, 53	Sy No Near to HIREMATHA Village: 33, 37, 54, 53	2600000	2600000	2600000		

408	ಹಿರೇಮಠ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 1 ರಿಂದ 12, 14 ರಿಂದ 16, 18, 22, 28, 29, 30, 58 ರಿಂದ 71, 73,	HIREMATA Village: Sy No ATTECHED STATE HIWAY: 1 to 12, 14 to 16, 18, 22, 28, 29, 30, 58 to 71, 73	2600000	260000	2600000		
409	ಹೆನುಮಾ ಪುರ	HAUMAPUARA	200000	250000	730000	1500	2200
410	ಅರೇಹಳ್ಳಿ	AREHALLI	200000	310000	730000	1500	2000
411	ಅರೇಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 73, 85 ರಿಂದ 91	AREHALLI Irrigation Sy No 1 to 73, 85 to 91		600000			
412	ಅರೇಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 11, 20, 21, 22, 63	Sy No Near to AREHALLI Village: 1, 11, 20, 21, 22, 63	200000	325000	800000		
413	ಅಕ್ಕತಂಗೇರ ಕಟ್ಟೆ	AKKATANGERAKATTE	200000	260000	740000	1500	2200
414	ಅಕ್ಕತಂಗೇರ ಕಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 19 ರಿಂದ 38	AKKATANGERAKATTE Irrigation Sy No 19 to 38		500000			
415	ಅಚ್ಚುತಾ ಪುರ	ACHUTAPURA	200000	260000	740000	1500	2200
416	ಕುರುವ	KURUVA	200000	260000	740000	1500	2200
417	ಕುರುವ ಗ್ರಾಮಕ್ಕೆ ಲಗತ್ತಾದ ರಿ ಸ ನಂ 1,2,5	Sy No Near to KURUVA Village: 1,2,5	220000	280000	800000		
418	ಕಂಕನಹಳ್ಳಿ	KANKANAHALLI	200000	250000	740000	1500	2200

419	ಕಂಕನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 22 ರಿಂದ 27, 35 ರಿಂದ 38	KANKANAHALLI Irrigation Sy No 22 to 27, 35 to 38		600000			
420	ಕಂಕನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ 12,2,1,11,60,	Sy No Near to KANKANAHALLI Village:12,2,1,11,60,	230000	260000	800000		
421	ವಿಜಯನಗರ	VIJAYANAGAR	230000	260000	800000	1500	2200
422	ಕೆಂಗಟ್ಟೆ	KENGATTE	200000	250000	740000	1500	2200
423	ಕೆಂಗಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 22, 35 ರಿಂದ 64	KENGATTE Irrigation Sy No: 1 to 22, 35 to 64		550000			
424	ಕೆಂಗಟ್ಟೆ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 12, 13, 16, 64,	Sy No Near to KENGATTE Village: 1, 12, 13, 16, 64,	225000	260000	800000		
425	ಚಿ:ಕಡದಕಟ್ಟೆ	CHI .KADADAKATTE	260000	310000	740000	1500	2000
426	ಚಿ:ಕಡದಕಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 3, 4, 33 ರಿಂದ 97, 106 ರಿಂದ 141	CHI. KADADAKATTE Irrigation Sy No: 3, 4, 33 to 97, 106 to 141		600000			
427	ಕೋಟೆಹಾಳ್	KOTEHAL	200000	250000	740000	1500	2200
428	ಕೋಟೆಹಾಳ್ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 3, 54	Sy No Near to KOTEHAL Village: 1, 3, 54	225000	260000	800000		
429	ಗೋವಿನ ಕೋವಿ	GOVINAKOVI	250000	320000	740000	1500	2000

430	ಗೋವಿನ ಕೋವಿ ಗ್ರಾಮದ ನಾಲ ತರಿ ರಿ.ಸ.ನಂ: 3 ರಿಂದ 11, 30 ರಿಂದ 100	GOVINAKOVI Irrigation Sy No: 3 to 11, 30 to 100		600000			
431	ಗೋವಿನಕೋವಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 2, 122, 123, 124	Sy No Near to GOVINAKOVI Village: 2, 122, 123, 124	370000	450000	930000		
432	ಗೋವಿನಕೋವಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 1, 132, 133	GOVINAKOVI Village:Sy No ATTECHED STATE HIWAY: 1, 132, 133	380000	450000	920000		
433	ಗೊರವರ ಹಟ್ಟಿ	GORAVARAHATTE	200000	250000	740000	1500	2200
434	ಗಂಗನ ಕೋಟೆ	GANGANAKOTE	200000	250000	740000	1500	2200
435	ಗಂಗನ ಕೋಟೆ ಗ್ರಾಮದ ನಾಲ ತರಿ ರಿ.ಸ.ನಂ: 8, 23 ರಿಂದ 25, 33 ರಿಂದ 44	GANGANAKOTE Irrigation Sy No: 8, 23 to 25, 33 to 44		550000			
436	ಗಂಗನ ಕೋಟೆ ಗ್ರಾಮಕ್ಕೆ ಲಗತ್ತಾದ ರಿ ಸ ನಂ 1, 7, 8, 9, 53, 54	Sy No Near to GANGANAKOTE Village:1, 7, 8, 9, 53, 54	220000	260000	800000		
437	ಟ. ಗೋಪಗೊಂಡನಹಳ್ಳಿ	T.GOPAGONDANAHALLI	250000	380000	740000	1500	2000
438	ಟ. ಗೋಪಗೊಂಡನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 23 ರಿಂದ 55, 80 ರಿಂದ 103, 176 ರಿಂದ 197, 221 ರಿಂದ 229, 240, 241, 284, 285, 286	T.GOPAGONDANAHALLI Irrigation Sy No: 23 to 55, 80 to 103, 176 to 197, 221 to 229, 240, 241, 284, 285, 286		600000			

439	ೞ. ಗೋಪಗೋಂಡನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ	T.GOPAGONDANA HALLI Village:Sy No ATTECHED STATE HIGHWAY	300000	500000	800000		
440	ಚೀಲೂರು	CHILUR	300000	500000	740000	2100	2500
441	ಚೀಲೂರು ಗ್ರಾಮಕ್ಕೆ ಲಗತ್ತಾದ ರಿ ಸ ನಂ 1, 4, 14, 15, 27, 28.	Sy No Near to CHILUR Village: 1, 4, 14, 15, 27, 28.	325000	550000	860000		
442	ಚೀಲೂರು ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 5, 6, 7, 10, 11, 12, 17, 18	CHILUR Village:Sy No ATTECHED STATE HIWAY 5, 6, 7, 10, 11, 12, 17, 18	400000	600000	920000		
443	ತಗ್ಗಿಹಳ್ಳಿ	TAGGIHALLI	200000	250000	775000	1500	2200
444	ದೊಡ್ಡೇರಿ	DODDERI	370000	650000	920000	1500	2000
445	ದೊಡ್ಡೇರಿ ಗ್ರಾಮದ ನಾಲ ತರಿ ರಿ.ಸ.ನಂ: 17 ರಿಂದ 53, 71 ರಿಂದ 86	DODDERI Irrigation Sy No 17 to 53, 71 to 86		850000			
446	ದೊಡ್ಡೇರಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 6, 24, 25, 85	Sy No Near to DODDERI Village:1, 6, 24, 25, 85	380000	650000	960000		
447	ಬಿಜೋಗಟ್ಟೆ	BIJOGATTE	200000	250000	775000	1500	2200
448	ಬಿಜೋಗಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 4 ರಿಂದ 14, 21 ರಿಂದ 56	BIJOGATTE Irrigation Sy No: 4 to 14, 21 to 56		600000			

449	ಬಿಜೋಗಟ್ಟಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ 1, 2, 36, 44, 53, 54	Sy No Near to BIJOGATTE Village: 1, 2, 36, 44, 53, 54	220000	260000	800000		
450	ಬಸವನಹಳ್ಳಿ	BASAVANAHALLI	200000	250000	775000	1500	2200
451	ಬಸವನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 2 ರಿಂದ 45, 54, 55, 124, 125, 132 ರಿಂದ 136, 183, 184, 193 ರಿಂದ 201, 220 ರಿಂದ 222, 225,	BASAVANAHALLI Irrigation Sy No: 2 to 45, 54, 55, 124, 125, 132 to 136, 183, 184, 193 to 201, 220 to 222, 225,		550000			
452	ಮರಿಗೊಂಡನಹಳ್ಳಿ	MARIGONDANAHALLI	200000	260000	775000	1500	2200
453	ಮರಿಗೊಂಡನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 26, 27, 29, 56, 57	Sy No Near to MARIGONDANAHALLI Village: 26, 27, 29, 56, 57	220000	300000	800000		
454	ಮಳಲ	MALLALI	200000	260000	775000	1500	2200
455	ಮಳಲ ಗ್ರಾಮಕ್ಕೆ ಲಗತ್ತಾದ ರಿ ಸ ನಂ: 1, 2, 4, 87,	Sy No Near to MALALI Village: 1, 2, 4, 87,	220000	280000	800000		
456	ಮಳಲ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ	MALALI Village:Sy No ATTECHED STATE HIGHWAY	340000	410000	850000		

457	ಸೇವಾಲಾ ಲ್‌ನಗರ (ಕುರುವ)	SEVALALANAGARA (KURUVA)	200000	260000	775000	1500	2200
458	ಉಜ್ಜಿನೀಪುರ	UJJINIPURA	200000	260000	775000	1500	2200
459	ಉಜ್ಜಿನೀಪುರ ಗ್ರಾಮದ ನಾಲ ತರಿ ರಿ.ಸ.ನಂ: 1, 2, 9 ರಿಂದ 27, 36 ರಿಂದ 50, 61, 62	UJJINIPURA Irrigation Sy No 1, 2, 9 to 27, 36 to 50, 61, 62		600000			
460	ಐನೂರು	INURU	200000	260000	775000	1500	2200
461	ಐನೂರು ಗ್ರಾಮದ ನಾಲ ತರಿ ರಿ.ಸ.ನಂ: 1,8,10 ರಿಂದ 55	INURU Irrigation Sy No 1,8,10 to 55		600000			
462	ಕ್ಯಾಸಿನಕೆರೆ	KYASINAKERE	200000	260000	775000	1500	2200
463	ಕ್ಯಾಸಿನಕೆರೆ ಗ್ರಾಮದ ನಾಲ ತರಿ ರಿ.ಸ.ನಂ: 11,12, 30, 45 ರಿಂದ 55, 13 ರಿಂದ 44, 56 ರಿಂದ 65	KYASINAKERE Irrigation Sy No 11,12, 30, 45 to 55, 13 to 44, 56 to 65		600000			
464	ಕುಳಗಟ್ಟಿ	KULUGATTE	200000	260000	775000	1500	2200
465	ಕುಳಗಟ್ಟಿ ಗ್ರಾಮದ ನಾಲ ತರಿ ರಿ.ಸ.ನಂ:	KULUGATTE Irrigation Sy No		600000			

466	ಕುಳಗಟ್ಟಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ: 193, 194, 195, 196, 212, 213, 236, 243, 259, 250, 248, 562, 564 ರಿಂದ 570, 592, 594, 595, 596,	KULUGATTE Village:Sy No ATTECHED STATE HIGHWAY:193, 194, 195, 196, 212, 213, 236, 243, 259, 250, 248, 562, 564 to 570, 592, 594, 595, 596,	260000	310000	850000		
467	ಕಮ್ಲಾಪುರ	KAMLAPURA	200000	260000	775000	1500	2200
468	ಚೀಲಾಪುರ	CHILAPURA	200000	260000	775000	1500	2200
469	ಚೀಲಾಪುರ ಗ್ರಾಮಕ್ಕೆ ಲಗತ್ತಾದ ರಿ ಸ ನಂ 22,21,1,15,14	Sy No Near to CHILAPURA Village:22,21,1,15,14	220000	280000	800000		
470	ಚಿಕ್ಕಬಾಸೂರು	CHIKKABASURU	200000	260000	775000	1500	2200
471	ಚಿಕ್ಕಬಾಸೂರು ಗ್ರಾಮದ ನಾಲ ತರಿ ರಿ.ಸ.ನಂ: 2 ರಿಂದ 57, 74 ರಿಂದ 79, 105 ರಿಂದ 108	CHIKKABASURU Irrigation Sy No 2 to 57, 74 to 79, 105 to 108		600000			
472	ಚಿಕ್ಕಬಾಸೂರು ಗ್ರಾಮಕ್ಕೆ ಲಗತ್ತಾದ ರಿ ಸ ನಂ1, 2, 3, 10, 11, 12,	Sy No Near to CHIKKABASURU Village: 1, 2, 3, 10, 11, 12	200000	260000	775000		
473	ಚೆನ್ನಮುಂಬಾಪುರ	CHANNAMUMBAPURA	200000	260000	775000	1500	2200
474	ಚೆನ್ನಮುಂಬಾಪುರ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 17	CHANNAMUMBAPURA Irrigation Sy No 1 to 17		600000			

475	ಚನ್ನಮುಂಬಾಪುರ ಗ್ರಾಮಕ್ಕೆ ಲಗತ್ತಾದ ರಿ ಸ ನಂ 1, 3, 4, 6, 17,	Sy No Near to CHANNAMUMBAPURA Village:1, 3, 4, 6, 17,	220000	280000	850000		
476	ಚನ್ನೇನಹಳ್ಳಿ	CHANNENAHALLI	200000	260000	775000	1500	2200
477	ಜಾಲಕಟ್ಟೆ	JALIKATTE	200000	260000	775000	1500	2200
478	ತ್ಯಾಗದಕಟ್ಟೆ	TYAGADAKATTE	200000	260000	775000	1500	2200
479	ಬೊಮ್ಮನ ಹಳ್ಳಿ	BHOMMANAHALLI	200000	260000	775000	1500	2200
480	ಬುಳ್ಳಾಪುರ	BULLAPURA	200000	260000	775000	1500	2200
481	ಬುಳ್ಳಾಪುರ ಗ್ರಾಮದ ನಾಲ ತರಿ ರಿ.ಸ.ನಂ: 4 ರಿಂದ 71	BULLAPURA Irrigation Sy No 4 to 71		600000			
482	ಬುಳ್ಳಾಪುರ ಗ್ರಾಮಕ್ಕೆ ಲಗತ್ತಾದ ರಿ ಸ ನಂ 62,11,16,17,1,	Sy No Near to BULLAPURA Village:62,11,16,17,1,	220000	280000	800000		
483	ಬೈರನಹಳ್ಳಿ	BHYRANAHALLI	200000	260000	775000	1500	2200
484	ಬೈರನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ 19,21,47,20	Sy No Near to BHYRANAHALLI Village:19,21,47,20	220000	280000	800000		

485	ಜೀರಗೊಂಡನಹಳ್ಳಿ	BEERAGONDANAHALLI	200000	260000	775000	1500	2200
486	ಜೀರಗೊಂಡನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 3 ರಿಂದ 51	BEERAGONDANAHALLI Irrigation Sy No 3 to 51		500000			
487	ಜೀರಗೊಂಡನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ 26,21,1,51	Sy No Near to BEERAGONDANAHALL Village26,21,1,51	220000	280000	800000		
488	ಬಾಗೇವಾಡಿ	BAGEVADI	200000	260000	775000	1500	2200
489	ಬಾಗೇವಾಡಿ ಗ್ರಾಮದ ನಾಲ ತರಿ ರಿ.ಸ.ನಂ: 5 ರಿಂದ 45	BAGEVADI Irrigation Sy No 29 to 37		460000			
490	ಬಾಗೇವಾಡಿ ಗ್ರಾಮಕ್ಕೆ ಲಗತ್ತಾದ ರಿ ಸ ನಂ 26,37,34	Sy No Near to BAGEVADI Village:26,37,34	220000	280000	800000		
491	ಬೆನಕನಹಳ್ಳಿ	BENAKANAHALLI	260000	400000	920000	1600	2200
492	ಬೆನಕನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 29 ರಿಂದ 37	BENAKANAHALLI Irrigation Sy No 29 to 37		60000			
493	ಬೆನಕನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ:1,3,4,100,88	Sy No'S Near to BENAKANAHALLI Village1,3,4,100,88	290000	550000	960000		

494	ಬೆನಕನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 43 ರಿಂದ 50,114,115,54 ರಿಂದ 57,60,130 ರಿಂದ 136	BENAKANAHALLI Village:Sy No ATTECHED STATE HIGHWAY 43 to 50,114,115,54 to 57,60,130 to 136	290000	550000	960000		
495	ಮಾವಿನ ಕೋಟೆ	MAVINAKOTE	200000	260000	775000	1500	2200
496	ಮಾವಿನ ಕೋಟೆ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 12, 21 ರಿಂದ 42	MAVINAKOTE Irrigation Sy No 1 to 12, 21 to 42		600000			
497	ರಾಂಪುರ	RAMPURA	200000	260000	775000	1500	2200
498	ರಾಂಪುರ ಗ್ರಾಮದ ನಾಲ ತರಿ ರಿ.ಸ.ನಂ: 41 ರಿಂದ 66, 81 ರಿಂದ 141, 156 ರಿಂದ 166	RAMPURA Irrigation Sy No 41 to 66, 81 to 141, 156 to 166		600000			
499	ವಿಜಯಪುರ	VIJAYAPURA	200000	260000	775000	1500	2200
500	ಸಾಸ್ವೆಹಳ್ಳಿ	SASVEHALLI	330000	400000	900000	1800	2500
501	ಸಾಸ್ವೆಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 68, 109 ರಿಂದ 145	SASVEHALLI Irrigation Sy No 1 to 68, 109 to 145		650000			
502	ಸಾಸ್ವೆಹಳ್ಳಿ ಭೂ.ಪ ಲೇ ಔಟ್ ಗಳು	SASVEHALLI NA SY layouts					3000

503	ಸದಾಶಿವ ಪುರ	SADASHIVAPURA	200000	260000	775000	1500	2200
504	ಸದಾಶಿವ ಪುರ ಗ್ರಾಮದ ನಾಲ ತರಿ ರಿ.ಸ.ನಂ: 8,9,10, 14 ರಿಂದ 61	SADASHIVAPURA Irrigation Sy No 8,9,10,14 to 61		600000			
505	ಹನುಮನಹಳ್ಳಿ	HANUMANAHALLI	200000	260000	775000	1500	2200
506	ಹನುಮನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 25, 51 ರಿಂದ 71	HANUMANAHALLI Irrigation Sy No 1 to 25, 51 to 71		550000			
507	ಹನುಮನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ:1,2,21	Sy No'S Near to HANUMANAHALLI Village: 1,2,21	220000	280000	800000		
508	ಹುಣಸೇಹಳ್ಳಿ	HUNSEHALLI	200000	300000	930000	1500	2000
509	ಹುಣಸೇಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 23,44 ರಿಂದ 63	HUNSEHALLI Irrigation Sy No 1 to 23, 44 to 63		550000			
510	ಹಟ್ಟಿಹಾಳ್	HATTIHAL	200000	260000	775000	1500	2200
511	ಹಟ್ಟಿಹಾಳ್ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 45,1,3,4	Sy No'S Near to HATTIHAL Village: 45,1,3,4	220000	280000	800000		

512	ಹುಣಸಘಟ್ಟ	HUNASAGHATTA	290000	500000	920000	1500	2200
513	ಹುಣಸಘಟ್ಟ ಗ್ರಾಮದ ನಾಲ ತರಿ ರಿ.ಸ.ನಂ: 92 ರಿಂದ 99, 188 ರಿಂದ 192, 218 ರಿಂದ 256, 270 ರಿಂದ 298	HUNASAGHATTA Irrigation Sy No 92 to 99, 188 to 192, 218 to 256, 270 to 298		600000			
514	ಹುಣಸಘಟ್ಟ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 158,308,95,	Sy No'S Near to HUNASAGHATTA Village: 158,308,95,	320000	550000	920000		
515	ಹುರಳೇಹಳ್ಳಿ	HURULEHALLI	200000	260000	775000	1500	2200
516	ಹುರಳೇಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 52,1,2	Sy No'S Near to HURULEHALLI Village: 52,1,2	220000	280000	800000		
517	ಹಿರೇಬಾಸೂರು	HIREBASURU	200000	260000	775000	1500	2200
518	ಹಿರೇಬಾಸೂರು ಗ್ರಾಮದ ನಾಲ ತರಿ ರಿ.ಸ.ನಂ: 5 ರಿಂದ 7, 16 ರಿಂದ 25, 36 ರಿಂದ 57	HIREBASURU Irrigation Sy No. 5 to 7, 16 to 25, 36 to 57		600000			
519	ಹಿರೇಬಾಸೂರು ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 56,59,1	Sy No'S Near to HIREBASURU Village: 56,59,1	220000	280000	800000		
520	ಹೊಟ್ಟಾಪುರ	HOTYAPURA	200000	260000	775000	1500	2200

521	ಹೊಟ್ಟಾ ಪುರ ಗ್ರಾಮದ ನಾಲ ತರಿ ರಿ.ಸ.ನಂ: 7 ರಿಂದ 35, 17 ರಿಂದ 20	HOTYAPURA Irrigation Sy No. 7 to 35, 17 to 20		600000			
522	ಹೊಟ್ಟಾ ಪುರ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 1,3	Sy No'S Near to HOTYAPURA Village: 1,3	220000	280000	800000		
523	ಹನಗವಾಡಿ	HANAGAVADI	300000	490000	920000	1500	2200
524	ಹನಗವಾಡಿ ಗ್ರಾಮದ ನಾಲ ತರಿ ರಿ.ಸ.ನಂ: 20 ರಿಂದ 90ರವರೆಗೆ,	HANAGAVADI Irrigation Sy No. 20 to 90		600000			
525	ಹನಗವಾಡಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.:8,7,76,75,74,73,72	Sy No'S Near to HANAGAVADI Village: .8,7,76,75,74,73,72	320000	550000	920000		
526	ಹೊಸಹಳ್ಳಿ	HOSAHALLI	300000	480000	920000	1500	2200
527	ಹೊಸಹಳ್ಳಿ ಗ್ರಾಮದ ರಿ.ಸ.ನಂ: 18 ರಿಂದ 23, 25, 58 ರಿಂದ 131	HOSAHALLI Irrigation Sy No. 18 to 23, 25, 58 to 131		600000			
528	ಹೊಸಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 129,4,44,129	Sy No'S Near to HOSAHALLI Village: 129,4,44,129	320000	550000	920000		
529	ಹೊಸಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 3 ರಿಂದ 17	HOSAHALLI Village:Sy No ATTECHED STATE HIGHWAY 3 to 17	370000	600000	960000		
530	ಲಿಂಗಾಪುರ	LINGAPIRA	290000	500000	920000	1500	2200

531	ಅಂಗಾಪುರ ಗ್ರಾಮದ ನಾಲ ತರಿ ನಾಲ ತರಿ ರಿ.ಸ.ನಂ.: 1 ರಿಂದ 76, 20 ರಿಂದ 37, 73 ರಿಂದ 76	LINGAPIRA Irrigation Sy No. 1 to 76, 20 to 37, 73 to 76		600000			
532	ಅಂಗಾಪುರ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 16,17,18, 23ರಿಂದ 26	LINGAPIRA Village:Sy No ATTECHED STATE HIGHWAY 16,17,18, 23 to 26	330000	530000	850000		
533	ಕುಂದೂರು	KUNDURU	300000	480000	920000	2300	2600
534	ಕೂಲಂಜಿ	KULAMBI	300000	480000	920000	2300	2600
535	ಕೂಲಂಜಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ.: 1, 52, 58, 65, 108, 109, 112 ರಿಂದ 115, 124 ರಿಂದ 127	Sy No'S Near to KULAMBI Village: 1, 52, 58, 65, 108, 109, 112 to 115, 124 to 127	330000	600000	930000		
536	ಕೆಂಗಲಹಳ್ಳಿ	KENGALAHALLI	200000	360000	775000	1500	2200
537	ಕುಂಬಳೂರು	KUMBALURU	250000	360000	930000	1500	2200
538	ಘಂಟ್ಯಾಪುರ	GHANTYAPURA	200000	260000	775000	1500	2200
539	ಚಿಕ್ಕಹಾಲಿ ವಾಣ	CHIKKAHALIVANA	200000	260000	775000	1500	2200
540	ತರಗನಹಳ್ಳಿ	TARAGANAHALLI	200000	260000	775000	1500	2200

541	ತರಗನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 5, 6, 7, 8, 9, 10, 13, 14, 80, 84	Sy No'S Near to TARAGANAHALLI Village: 5, 6, 7, 8, 9, 10, 13, 14, 80, 84	220000	280000	825000		
542	ತಿಮ್ಮಾಪುರ	TIMLAPURA	200000	260000	930000	1500	2200
543	ತಿಮ್ಮಾಪುರ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 8, 9, 10, 11, 12, 21	Sy No'S Near to TIMLAPURA Village: 1, 8, 9, 10, 11, 12, 21	220000	280000	930000		
544	ತಿಮ್ಮೇನಹಳ್ಳಿ	TIMMENAHALLI	200000	250000	725000	1500	2200
545	ನೆಲಹೊನ್ನೆ	NELAHONNE	200000	250000	775000	1500	2200
546	ನೆಲಹೊನ್ನೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 45, 46, 55, 56, 58, 59	Sy No'S Near to NELAHONNE Village: 1, 45, 46, 55, 56, 58, 59	220000	280000	825000		
547	ನೆರಲ ಗುಂಡಿ	NERALAGUNDI	200000	360000	930000	1500	1900
548	ನೆರಲ ಗುಂಡಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,3,61,62,63,64,65,66,67	Sy No'S Near to NERALAGUNDI Village: 1,2,3,61,62,63,64,65,66,67	220000	300000	800000		
549	ಬೇವಿನಹಳ್ಳಿ	BEVINAHALLI	200000	260000	775000	1500	2200
550	ಬೇವಿನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 70,69,47,51	Sy No'S Near to BEVINAHALLI Village:70,69,47,51	220000	280000	800000		

551	ಬನ್ನಿಕೋಡು	BANNIKODU	200000	260000	930000	1500	2200
552	ಯಕ್ಕನಹಳ್ಳಿ	YAKKANAHALLI	200000	260000	775000	1500	2200
553	ಯರೇಹಳ್ಳಿ	YAREHALLI	260000	360000	930000	1500	1900
554	ಯರೇಚಿಕ್ಕನಹಳ್ಳಿ	YARECHIKKANAHALLI	360000	370000	775000	1500	1900
555	ಸಿಂಗಟಗರೆ	SINGATAGERE	200000	260000	775000	1500	2200
556	ಸಿಂಗಟಗರೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,72,75,5,	Sy No'S Near to SINGATAGERE Village: 1,2,72,75,5,	220000	280000	825000		
557	ಸೇವಾಲಾ ಲೋನಗರ (ತಿಮ್ಮಾಪುರ)	SEVALAL NAGARA	200000	260000	775000	1500	2200
558	ಮುಕ್ತೇನಹಳ್ಳಿ	MUKTENAHALLI	250000	400000	775000	1500	1900
559	ಮುಕ್ತೇನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 45, 46, 47, 48, 49, 50, 51, 80, 89, 90, 91	Sy No'S Near to MUKTENAHALLI Village: 1, 45, 46, 47, 48, 49, 50, 51, 80, 89, 90, 91	270000	420000	825000		
560	ಅರಕೆರೆ	ARAKERE	250000	400000	775000	1500	2200
561	ಅರಕೆರೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 165,130,1,2	Sy No'S Near to ARAKERE Village: 165,130,1,2	360000	460000	960000		

562	ಅರಕೆರೆ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 132ರಿಂದ 135,160,162, 142,143,152ರಿಂದ159,	ARAKERE Village:Sy No ATTECHED STATE HIWAY 132to135,160,162, 142,143,152to159,	410000	600000	960000		
563	ಆರುಂಡಿ	ARUNDI	200000	260000	775000	1500	2200
564	ಅರಬಗಟ್ಟಿ	ARABAGATTE	200000	260000	775000	1500	2200
565	ಅರಬಗಟ್ಟಿ ಗ್ರಾಮದ ನಾಲ ತರಿ ರಿ.ಸ.ನಂ: 30 ರಿಂದ 97, 120 ರಿಂದ 157	ARABAGATTE Irrigation Sy No. 30 to 97, 120 to 157		600000			
566	ಕಮ್ಮಾರಗಟ್ಟಿ	KAMMARAGATTE	300000	360000	775000	1500	2200
567	ಕಮ್ಮಾರಗಟ್ಟಿ ಗ್ರಾಮದ ನಾಲ ತರಿ ರಿ.ಸ.ನಂ: 22 ರಿಂದ 71, 92 ರಿಂದ 95,101,124	KAMMARAGATTE Irrigation Sy No. 22 to 71, 92 to 95,101,124		600000			
568	ಕಮ್ಮಾರಗಟ್ಟಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,9,95,96,106,107,108,109	Sy No'S Near to KAMMARAGATTE Village: 1,2,9,95,96,106,107,108,109	400000	600000	800000		
569	ಕಮ್ಮಾರಗಟ್ಟಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 92ರಿಂದ 95, 63 ರಿಂದ 65	KATTIGE Village:Sy No ATTECHED STATE HIGHWAY 92to 95, 63 to 65	400000	600000	920000		
570	ಕತ್ತಿಗೆ	KATTIGE	250000	360000	725000	1500	2200

571	ಕತ್ತಿಗೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,19,22,23,24,113,114,116,191	Sy No'S Near to KATTIGE Village: 1,19,22,23,24,113,114,116,191	300000	380000	725000		
572	ಕತ್ತಿಗೆ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 92ರಿಂದ 95, 63 ರಿಂದ 65	KATTIGE Village:Sy No ATTECHED STATE HIWAY 92to 95, 63 to 65	300000		725000		
573	ಕೆಂಚಿಕೊಪ್ಪ	KENCHIKOPPA	200000	260000	775000	1500	2200
574	ಕೋಟಿಮಲ್ಲೂರು	KOTEMALLURU	200000	260000	775000	1500	2200
575	ಕೊಡಚಗೊಂಡನ ಹಳ್ಳಿ	KODACHAGONDANAHALLI	200000	260000	775000	1500	2200
576	ಕೊಡಚಗೊಂಡನ ಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 1 ರಿಂದ 28	KODACHAGONDANAHALLI Irrigation Sy No. 1 to 28		600000			
577	ಕೋಣನತಲೆ	KONANATALE	200000	260000	775000	1500	2200
578	ಹೆಚ್.ಕಡದಕಟ್ಟೆ	H. KADADAKATTE	460000	550000	725000	1500	1900
579	ಹೆಚ್.ಕಡದಕಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 1,2,3, 5 ರಿಂದ 26, 50 ರಿಂದ 58, 21 ರಿಂದ 38, 47,48, 77 ರಿಂದ 82,	H. KADADAKATTE Irrigation Sy No. 1,2,3, 5 to 26, 50 to 58, 21 to 38, 47,48, 77 to 82,		650000			

580	ಹೆಚ್.ಕಡದಕಟ್ಟಿ ಗ್ರಾಮಕ್ಕೆ ಲಗತ್ತಾದ ಸ ನಂ 76,82,1,35,36	Sy No Near to H.KADADAKATTE Village:S.NO76,82,1,35,36	600000	700000	1200000		
581	ಹೆಚ್.ಕಡದಕಟ್ಟಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 72 ರಿಂದ 79,83, 30ರಿಂದ34,37,38,48,49,50	H. KADADAKATTE Village:Sy No ATTECHED STATE HIWAY S.NO 72 to 79,83, 30to 34,37,38,48,49,50	810000	945000	1350000		
582	ಗೊಲ್ಲರಹಳ್ಳಿ	GOLLARAHALLI	400000	500000	800000	3000	4000
583	ಗೊಲ್ಲರಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 5 ರಿಂದ 28, 35 ರಿಂದ 56	GOLLARAHALLI Irrigation Sy No. 5 to 28, 35 to 56		650000			
584	ಗೊಲ್ಲರಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 46,48	GOLLARAHALLI Village:Sy No ATTECHED STATE HIWAY 46, 48	540000	675000	1080000		
585	ಗೊಲ್ಲರಹಳ್ಳಿಗ್ರಾಮಕ್ಕೆ ಲಗತ್ತಾದ ರಿ ಸ ನಂ 51,53,44,45,46	Sy No Near to GOLLARAHALLI Village:51,53,44,45,46	400000	500000	920000		
586	ಹೆಚ್.ಗೋಪಗೊಂಡನ ಹಳ್ಳಿ	H.GOPAGONDANAHALLI	200000	250000	775000	1500	2200
587	ಹೆಚ್.ಗೋಪಗೊಂಡನ ಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 107 ರಿಂದ 121	H.GOPAGONDANAHALLI Irrigation Sy No. 107 to 121					
588	ಚಿಕ್ಕಗೋಣಿ ಗೆರೆ	CHIKKAGONIGERE	200000	260000	775000	1500	2200

589	ಚಿಕ್ಕೇರೆಹಳ್ಳಿ	CHIKKEREHALLI	200000	260000	775000	1500	2200
590	ತಕ್ಕನಹಳ್ಳಿ ಗ್ರಾಮದ ನಾಲ ತರಿ ರಿ.ಸ.ನಂ: 4 ರಿಂದ 15, 25 ರಿಂದ 33, 42 ರಿಂದ 54	TAKKANAHALLI Irrigation Sy No. 4 to 15, 25 to 33, 42 to 54		600000			
591	ತಕ್ಕನಹಳ್ಳಿ	TAKKANAHALLI	230000	370000	850000	1500	1900
592	ತಕ್ಕನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ1,2,3,30,31,32,33,41 ರಿಂದ 46	TAKKANAHALLI Village:Sy No ATTECHED STATE HIGHWAY 1,2,3,30,31,32,33,41 to 46	390000	600000	930000		
593	ತುಗ್ಗಲಹಳ್ಳಿ	TUGGALAHALLI	200000	260000	775000	1500	2200
594	ದೇವರ ಹೊನ್ನಾಳ	DEVARAHONNALI	200000	260000	800000	1500	2200
595	ದೇವರ ಹೊನ್ನಾಳ ಗ್ರಾಮದ ನಾಲ ತರಿ ರಿ.ಸ.ನಂ.: 4 ರಿಂದ 42,53,55,57	DEVARAHONNALI Irrigation Sy No. 4 to 42,53,55,57		600000			
596	ದೇವರ ಹೊನ್ನಾಳ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 30 ರಿಂದ35, 24,23,47ರಿಂದ 52	DEVARAHONNALI Village:Sy No ATTECHED STATE HIGHWAY 30 to 35, 24,23,47 to 52	260000	460000	930000		
597	ದೊಡ್ಡೇರೆಹಳ್ಳಿ	DODDEREHALLI	200000	260000	775000	1500	2200

598	ನರಸಗೊಂಡನಹಳ್ಳಿ	NARASAGONDANAHALLI	200000	360000	930000	1500	2200
599	ನರಸಗೊಂಡನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 1ರಿಂದ 15,18,19,24ರಿಂದ 32, 34,37,38ರಿಂದ 43.	NARASAGONDANAHALLI Village:Sy No ATTECHED STATE HIWAY 1 to 15,18,19,24to 32, 34,37,38 to 43.	360000	500000	960000		
600	ಬೇಲಮಲ್ಲೂರು	BELIMALLURU	250000	310000	775000	1500	2000
601	ಬೇಲಮಲ್ಲೂರು ಗ್ರಾಮದ ನಾಲ ತರಿ ರಿ.ಸ.ನಂ: 16 ರಿಂದ 41, 50 59, 97 ರಿಂದ 186, 200 ರಿಂದ 211	BRLIMALLURU Irrigation Sy No. 16 to 41, 50 59, 97 to 186, 200 to 211		600000			
602	ಬೇಲಮಲ್ಲೂರು ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 214,197,198,191,1922,193,194	Sy No'S Near to BELIMALLURU Village: 214,197,198,191,1922,193,194	280000	350000	820000		
603	ಬೂದಿಹಾಳ್	BUDIHAL	200000	250000	725000	1500	2200
604	ಬಸವಾಪುರ	BASAVAPURA	200000	250000	725000	1500	2200
605	ಮಾದೇನ ಹಳ್ಳಿ	MADENAHALLI	200000	250000	725000	1500	2200
606	ಮಾದನ ಬಾವಿ	MADANABHAVI	200000	250000	725000	1500	2200

607	ಮಾದನ ಬಾವಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 13 ರಿಂದ 17, 39 ರಿಂದ 44,1,2,3,67ರಿಂದ75, 81 ರಿಂದ85	MADANABHAVI Village:Sy No ATTECHED STATE HIGHWAY 13 to 17, 39 to 44,1,2,3,67to75, 81 to 85	260000	450000	920000		
608	ಎಸ್.ಮಲ್ಲಾ ಪುರ	S.MALLAPUARA	200000	250000	725000	1500	2200
609	ಮಾಸಡಿ	MASADI	220000	260000	725000	1500	2200
610	ಮಾಸಡಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ142ರಿಂದ 151, 125, 86,87,88, 97 ರಿಂದ 109,	MASADI Village:Sy No ATTECHED STATE HIWAY 142 to 151, 125, 86,87,88, 97 to 109 .	390000	600000	960000		
611	ವಿಜಯಪುರ	VIJAYAPURA	200000	250000	725000	1500	2200
612	ಸೊರಟೂರು	SORTURU	200000	260000	775000	1500	2200
613	ಸೊರಟೂರು ಗ್ರಾಮದ ನಾಲ ತರಿ ರಿ.ಸ.ನಂ: 2, 30 ರಿಂದ 36, 41 ರಿಂದ 50, 81,89	SORTURU Irrigation Sy No. 2, 30 to 36, 41 to 50, 81,89		600000			
614	ಹಿರೇಗೋಣಿಗೆರೆ	HIREGONIGERE	200000	260000	775000	1500	2200
615	ಹೊಸಕಟ್ಟೆ	HOSAKATTE	200000	260000	775000	1500	2200
616	ಹೊಸಕಟ್ಟೆ ಗ್ರಾಮದ ನಾಲ ತರಿ ರಿ.ಸ.ನಂ: 4, 12 ರಿಂದ 16	HOSAKATTE Irrigation Sy No. 4,12 to 16		600000			

617	ಹೊಸಕಟ್ಟೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,35,36,37,38,39	Sy No'S Near to HOSAKATTE Village: 1,35,36,37,38,39	250000	330000	825000		
618	ಹರಗನಹಳ್ಳಿ	HARAGANAHALLI	200000	260000	775000	1500	2200
619	ಹತ್ತೂರು	HATTURU	200000	260000	775000	1500	2200
620	ಹತ್ತೂರು ಗ್ರಾಮದ ನಾಲ ತರಿ ರಿ.ಸ.ನಂ: 1, 11 ರಿಂದ 23, 36 ರಿಂದ 45	HATTURU Irrigation Sy No.1, 11 to 23, 36 to 45		600000			
621	ಹನುಮಸಾಗರ	HANUMASAGARA	200000	260000	800000	1500	2200
622	ಹನುಮಸಾಗರ ಗ್ರಾಮದ ನಾಲ ತರಿ ರಿ.ಸ.ನಂ: 1,2,3, 50 ರಿಂದ 129, 131 ರಿಂದ 140,	HANUMASAGARA Irrigation Sy No. 1,2,3,50 to 129, 131 to 140		310000			
623	ಹನುಮಸಾಗರ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 1 ರಿಂದ 12,83 ರಿಂದ 89, 103 ರಿಂದ 108,126 ರಿಂದ 134,139,140	HANUMASAGARA Village:Sy No ATTECHED STATE HIGHWAY 1 to 12,83 to 89, 103 to 108,126 to 134,139,140	240000	280000	750000		
624	ಅರೇಕಟ್ಟೆ	AREKATTE	200000	260000	775000	1500	2200
625	ಅರೇಕಟ್ಟೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 71,74,75,76	Sy No'S Near to AREKATTE Village: 71,74,75,76	220000	280000	800000		

626	ಇಸ್ರಾಪುರ	ISRAPURA	200000	260000	775000	1500	2200
627	ಇಸ್ರಾಪುರ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,59,60,61,65	Sy No'S Near to ISRAPURA Village: 1,2,59,60,61,65	220000	280000	800000		
628	ಕುದುರೆಕೊಂಡ	KUDUREKONDA	200000	260000	775000	1500	2200
629	ಕೋಗೋನಹಳ್ಳಿ	KUGONAHALLI	200000	260000	775000	1500	2200
630	ಕುಂಕುವ	KUNKUVA	200000	260000	775000	1500	2200
631	ಕಲ್ಲುಕಟ್ಟೆ	KALLUKATTE	200000	260000	775000	1500	2200
632	ಕೊಡತಾಳು	KODATALU	200000	260000	775000	1500	2200
633	ಕೋಡಿಕೊಪ್ಪ	KODIKOPPA	200000	260000	775000	1500	2200
634	ಕ್ಯಾತಿನಕೊಪ್ಪ	KYATINAKOPPA	200000	260000	775000	1500	2200
635	ಕಂಚುಗನ ಹಳ್ಳಿ	KANCHIGANAHALLI	200000	260000	775000	1500	2200

636	ಕುಳ್ಳೇಹಳ್ಳಿ	KULEHALLI	200000	260000	775000	1500	2200
637	ಗಡೀಕಟ್ಟಿ	GADEKATTE	200000	260000	775000	1500	2200
638	ಗಡೀಕಟ್ಟಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,30,31,35,36,37,63,64	Sy No'S Near to GADEKATTE Village: 1,30,31,35,36,37,63,64	220000	280000	800000		
639	ಗುಂಡಿಚಟ್ಟು ಹಳ್ಳಿ	GUNDICHATNAHALLI	200000	260000	750000	1500	2200
640	ಗುಂಡಿಚಟ್ಟು ಹಳ್ಳಿ Sy Nos 1,2,72,53 to 60	GUNDICHATNAHALLI near to village Sy Nos 1,2,72,53 to 60	220000	280000	800000		
641	ಗಂಜೀನಹಳ್ಳಿ	GANJENAHALLI	200000	260000	750000	1500	2200
642	ಗಂಜೀನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,3,4,73,78,107	Sy No'S Near to GANJENAHALLI Village: 1,2,3,4,73,78,107	220000	280000	800000		
643	ಗುಡ್ಡೇಹಳ್ಳಿ	GUDDEHALLI	200000	260000	775000	1500	2200
644	ಸೇವಾಪುರ	SEVAPURA	200000	260000	775000	1500	2200
645	ಚಟ್ಟುಹಳ್ಳಿ	CHATNAHALLI	200000	260000	775000	1500	2200

646	ಚಿಟ್ಟಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 1,2,3,4,5,118 ರಿಂದ123	Sy No'S Near to CHATNAHALLI Village: 1,2,3,4,5,118 to 123.	220000	270000	800000		
647	ಚಿಕ್ಕತ್ತಿನಹಳ್ಳಿ	CHIKKETTINAHALLI	200000	260000	775000	1500	2200
648	ಚಿಕ್ಕತ್ತಿನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 17,85,96,117,1	Sy No'S Near to CHIKKETTINAHALLI Village: 17,85,96,117,1	220000	280000	800000		
649	ಚಿನ್ನಿಕಟ್ಟೆ	CHINNIKATTE	200000	260000	775000	1500	2200
650	ಜೋಗ	JOGA	260000	360000	775000	1500	2200
651	ಜೋಗ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,3,4,5,26,27,28,45,48,49,50	Sy No'S Near to JOGA Village: 1,2,3,4,5,26,27,28,45,48,49,50	300000	470000	920000		
652	ಜೋಗ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 92ರಿಂದ 97,102 ರಿಂದ 110,125 ರಿಂದ 135, 137ರಿಂದ142, 149,153ರಿಂದ 163, 165,	JOGA Village:Sy No ATTECHED STATE HIGHWAY S.NO 92to 97,102 to 110,125to135, 137 to 142, 149,153to 163, 165,	320000	470000	920000		
653	ಜೀನಹಳ್ಳಿ	JEENAHALLI	260000	310000	775000	1500	2200

654	ಜೀನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 131,132,,136,137,174-178	Sy No'S Near to JEENAHALLI Village: 131,132,,136,137,174- 178	320000	410000	825000		
655	ಜೀನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 13 ರಿಂದ 16, 21ರಿಂದ27, 56 ರಿಂದ 63,66 ರಿಂದ 75	JEENAHALLI Village:Sy No ATTECHED STATE highWAY S.NO 13 to 16, 21to 27, 56 to 63,66to 75,	320000	410000	825000		
656	ತೀರ್ಥಹರಾಂ ಪುರ	THIRTHAMPURA	200000	260000	775000	1500	2200
657	ದೊಡ್ಡತ್ತಿನ ಹಳ್ಳಿ	DODDETTINAHALLI	200000	260000	775000	1500	2200
658	ದೊಡ್ಡತ್ತಿನ ಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,78,90,91,28,9,30,31	Sy No'S Near to DODDETTINAHALLI Village: 1,78,90,91,28,9,30,31	220000	280000	825000		
659	ದಾಸರಹಟ್ಟಿ	DASARAHATTI	200000	260000	775000	1500	2200
660	ದಾಸರಹಟ್ಟಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1.	Sy No'S Near to DASARAHATTI Village: 1.	220000	280000	800000		
661	ದೇವಿಕೊಪ್ಪ	DEVIKOPPA	200000	260000	775000	1500	2200
662	ದೇವಿಕೊಪ್ಪ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1.,18,19,20,221,60,59	Sy No'S Near to DEVIKOPPA Village: 1,18,19,20,221,60,59	220000	280000	800000		
663	ದಾನಿಹಳ್ಳಿ	DANIHALLI	200000	260000	775000	1500	2200

664	ದಾನಿಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 2,3,5,14,15,16,25	Sy No'S Near to DANIHALLI Village: 2,3,5,14,15,16,25	250000	350000	825000		
665	ನ್ಯಾಮತಿ	NYAMATHI	650000	850000	1200000	3000	4000
666	ನ್ಯಾಮತಿ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 41ರಿಂದ92,100ರಿಂದ 104,114,96,117	NYAMATHI Village:Sy No ATTECHED STATE HIWAY 41to 92,100 to 104,114,96,117	1200000	1400000	1700000		
667	ನ್ಯಾಮತಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,2,3,150,152,153130.131,141 ರಿಂದ144, 124 ರಿಂದ132,61,62,63,66,68,75,80	Sy No'S Near to NYAMATHI Village: 1,2,3,150,152,153130.131,141 to 144, 124 to 132,61,62,63,66,68,75,80	1900000	1900000	1900000		
668	ನರಗಿನಕೆರೆ	NARAGINAKERE	200000	260000	775000	1500	2200
669	ಫಲವನಹಳ್ಳಿ	PHALAVANAHALLI	200000	260000	775000	1500	2200
670	ಫಲವನಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,4,5,6,60	Sy No'S Near to PHALAVANAHALLI Village: 1,4,5,6,60	220000	280000	815000		
671	ಬಿದರಹಳ್ಳಿ	BIDRAHALLI	200000	260000	775000	1500	2200
672	ಬಿದರಹಳ್ಳಿ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 1,28,116,117	Sy No'S Near to BIDRAHALLI Village: 1,28,116,117	220000	280000	815000		

673	ಬೆಳಗುತ್ತಿ	BELAGUTTI	250000	300000	800000	2000	2300
674	ಮಲ್ಲಿಗೇನಹಳ್ಳಿ	malligenahalli	250000	300000	800000	2000	2300
675	ಬೆಳಲಕಟ್ಟಿ	BELALAKATTE	200000	260000	775000	1500	2200
676	ಬನವಾಪುರ	BANAVAPUARA	200000	260000	775000	1500	2200
677	ಬನವಾಪುರ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1, 12,9,22,23,24	Sy No'S Near to BANAVAPUARA Village: 1, 12,9,22,23,24	220000	280000	815000		
678	ಮಂಗನ ಕೊಪ್ಪ	MANGANAKOPPA	200000	260000	775000	1500	2200
679	ಮುಸ್ಸೆನಾಳು	MUSSENALU	260000	450000	920000	1500	2200
680	ಮಾಚಗೊಂಡನ ಹಳ್ಳಿ	MACHAGONDANAHALLI	260000	600000	920000	1500	2200
681	ಮರಿಯಮ್ಮನಗರ	MARIYAMMANAGARA	260000	600000	920000	1500	2200
682	ಮಾದಾಪುರ	MADAPUARA	200000	250000	775000	1500	2200
683	ಯರಗನಾಳು	YARAGANALU	200000	250000	775000	1500	2200
684	ಯಲ್ಲಾಪುರ	YALLAPUARA	200000	250000	775000	1500	2200
685	ರಾಮೇಶ್ವರ	RAMESHWARA	200000	250000	775000	1500	2200
686	ಲಕ್ಕಿನಕೊಪ್ಪ	LAKKINAKOPPA	200000	250000	775000	1500	2200
687	ವಡೇರಹತ್ತೂರು	VADERAHATTURU	200000	260000	775000	1500	2200

688	ವಡೇರಹತ್ತೂರು ಗ್ರಾಮದ ನಾಲ ತರಿ ರಿ.ಸ.ನಂ: 2 ರಿಂದ 37, 43 ರಿಂದ 52,115,116	VADERAHATTURU Irrigation Sy No. 2 to 37, 43 to 52,115,116		510000			
689	ವೀರಾಪುರ	VEERAPURA	200000	250000	775000	1500	2200
690	ಸವಳಂಗ	SAVALANGA	480000	600000	920000	3000	3500
691	ಸವಳಂಗ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ:122,121,169,71	Sy No'S Near to SAVALANGA Village:122,121,169,71	850000	1000000	1200000		
692	ಸವಳಂಗ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 63 ರಿಂದ67,74 ರಿಂದ 90ರಿಂದ 114	SAVALANGA Village:Sy No ATTECHED STATE HIWAY 63 to 67,74 T O 90 to 114	850000	1000000	1200000		
693	ಸೋಗಿಲು	SOGILU	360000	600000	920000	1500	2200
694	ಸುರಹೊನ್ನೆ	SURAHONNE	260000	420000	775000	2500	3200
695	ಸುರಹೊನ್ನೆ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 72ರಿಂದ75, 1, 82,27,28	Sy No'S Near to SURAHONNE Village: 72to 75, 1, 82,27,28	580000	750000	1200000		
696	ಸುರಹೊನ್ನೆ ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ:15 ರಿಂದ 17, 20ರಿಂದ 26, 28	SURAHONNE Village:Sy No ATTECHED STATE HIWAY 15 to 17, 20 to 26, 28	850000	1000000	1200000		
697	ಸಾಲಬಾಳು	SALABALU	200000	260000	775000	1500	2200
698	ಸಾಲಬಾಳು ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,53,51,39,38,	Sy No'S Near to SALABALU Village: 1,53,51,39,38,	580000	750000	920000		
699	ಸಾಲಬಾಳು ಗ್ರಾಮದ ರಾಜ್ಯ ಹೆದ್ದಾರಿಗೆ ಲಗತ್ತಾದ ರಿ ಸ ನಂ 3,4,14,15,16,18,21,22	SALABALU Village:Sy No ATTECHED STATE HIGHWAY 3,4,14,15,16,18,21,22	650000	750000	920000		
700	ಸಾವಗೊಂಡನಹಳ್ಳಿ	SAVAGONDANAHALLI	200000	260000	775000	1500	2200
701	ಸೂರಗೊಂಡನ ಕೊಪ್ಪ	SURAGONDANAKOPPA	200000	260000	775000	1500	2200
702	ಸಿದ್ಧಾಪುರ	SIDDAPURA	200000	260000	775000	1500	2200
703	ಹೊಸಕೊಪ್ಪ	HOSAKOPPA	200000	260000	775000	1500	2200
704	ಹೊಸಕೊಪ್ಪ ಗ್ರಾಮಕ್ಕೆ ಲಗತ್ತಾದ ರಿ.ಸ.ನಂ: 1,21,26,28,30	Sy No'S Near to HOSAKOPPA Village: 1,21,26,28,30	220000	280000	815000		

ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಾಮೆಂಟ್/ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್ ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್ ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರ ನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್-"ಎ" (ಯೋಜನೆಯ ಎಫ್.ಎ.ಆರ್ ಲೆಕ್ಕಾಚಾರ ಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ ಖಾತೆವುಳ್ಳ / ಸರ್ವೆ ನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್ ಒಳಗೆ ಸೀಮಿತಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮ ಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತರ ದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಪ್ಲೆಕ್ಸ್ ವಾಣಿಜ್ಯ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರ ಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮ ಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

ಅಪಾರ್ಟ್‌ಮೆಂಟ್ ದರ (ರೆಡಿ ರೆಕ್ನರ್) READY RECKONER FOR APARTMENT RATE

ಕ್ರ. ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)		ಕ್ರ.ಸಂ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನ ದರ ಪ್ರತಿ ಚ.ಮೀ. ಗೆ ರೂ.ಗಳಲ್ಲಿ	ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್ ಬಿಲ್ಡಿಂಗ್ ಏರಿಯಾಗೆ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲ ದರ)
1	2	3		1	2	3
1	UPTO 1000	19200		201	201000	135200
2	2000	19700		202	202000	135700
3	3000	20300		203	203000	136300
4	4000	20800		204	204000	136900
5	5000	21300		205	205000	137400
6	6000	21800		206	206000	138000
7	7000	22400		207	207000	138600
8	8000	22900		208	208000	139200
9	9000	23400		209	209000	139700
10	10000	23900		210	210000	140300
11	11000	24500		211	211000	140900
12	12000	25000		212	212000	141400
13	13000	25500		213	213000	142000
14	14000	26000		214	214000	142600
15	15000	26600		215	215000	143200
16	16000	27100		216	216000	143700

17	17000	27600		217	217000	144300
18	18000	28100		218	218000	144900
19	19000	28700		219	219000	145400
20	20000	29200		220	220000	146000
21	21000	29700		221	221000	146600
22	22000	30200		222	222000	147200
23	23000	30800		223	223000	147700
24	24000	31300		224	224000	148300
25	25000	31800		225	225000	148900
26	26000	32300		226	226000	149400
27	27000	32900		227	227000	150000
28	28000	33400		228	228000	150600
29	29000	33900		229	229000	151200
30	30000	34500		230	230000	151700
31	31000	35000		231	231000	152300
32	32000	35500		232	232000	152900
33	33000	36000		233	233000	153400
34	34000	36600		234	234000	154000
35	35000	37100		235	235000	154600
36	36000	37600		236	236000	155200
37	37000	38100		237	237000	155700
38	38000	38700		238	238000	156300
39	39000	39200		239	239000	156900
40	40000	39700		240	240000	157400
41	41000	40200		241	241000	158000

ଫଟ

42	42000	40800		242	242000	158600
43	43000	41300		243	243000	159200
44	44000	41800		244	244000	159700
45	45000	42300		245	245000	160300
46	46000	42900		246	246000	160900
47	47000	43400		247	247000	161400
48	48000	43900		248	248000	162000
49	49000	44400		249	249000	162600
50	50000	45000		250	250000	163200
51	51000	47500		251	251000	163700
52	52000	48000		252	252000	164300
53	53000	48600		253	253000	164900
54	54000	49100		254	254000	165400
55	55000	49700		255	255000	166000
56	56000	50200		256	256000	166600
57	57000	50800		257	257000	167200
58	58000	51300		258	258000	167700
59	59000	51900		259	259000	168300
60	60000	52400		260	260000	168900
61	61000	53000		261	261000	169400
62	62000	53500		262	262000	170000
63	63000	54000		263	263000	170600
64	64000	54600		264	264000	171200
65	65000	55100		265	265000	171700
66	66000	55700		266	266000	172300

67	67000	56200		267	267000	172900
68	68000	56800		268	268000	173400
69	69000	57300		269	269000	174000
70	70000	57900		270	270000	174600
71	71000	58400		271	271000	175200
72	72000	59000		272	272000	175700
73	73000	59500		273	273000	176300
74	74000	60100		274	274000	176900
75	75000	60600		275	275000	177400
76	76000	61200		276	276000	178000
77	77000	61700		277	277000	178600
78	78000	62300		278	278000	179200
79	79000	62800		279	279000	179700
80	80000	63400		280	280000	180300
81	81000	63900		281	281000	180900
82	82000	64500		282	282000	181400
83	83000	65000		283	283000	182000
84	84000	65600		284	284000	182600
85	85000	66100		285	285000	183200
86	86000	66700		286	286000	183700
87	87000	67200		287	287000	184300
88	88000	67800		288	288000	184900
89	89000	68300		289	289000	185400
90	90000	68900		290	290000	186000
91	91000	69400		291	291000	186600

92	92000	70000		292	292000	187200
93	93000	70500		293	293000	187700
94	94000	71100		294	294000	188300
95	95000	71600		295	295000	188900
96	96000	72200		296	296000	189400
97	97000	72700		297	297000	190000
98	98000	73200		298	298000	190600
99	99000	73800		299	299000	191200
100	100000	74300		300	300000	191700
101	101000	74900		301	301000	192300
102	102000	75400		302	302000	192900
103	103000	76000		303	303000	193400
104	104000	76500		304	304000	194000
105	105000	77100		305	305000	194600
106	106000	77600		306	306000	195200
107	107000	78200		307	307000	195700
108	108000	78700		308	308000	196300
109	109000	79300		309	309000	196900
110	110000	79800		310	310000	197400
111	111000	80400		311	311000	198000
112	112000	80900		312	312000	198600
113	113000	81500		313	313000	199200
114	114000	82000		314	314000	199700
115	115000	82600		315	315000	200300
116	116000	83100		316	316000	200900

117	117000	83700
118	118000	84200
119	119000	84800
120	120000	85300
121	121000	85900
122	122000	86400
123	123000	87000
124	124000	87500
125	125000	88100
126	126000	88600
127	127000	89200
128	128000	89700
129	129000	90300
130	130000	90800
131	131000	91400
132	132000	91900
133	133000	92400
134	134000	93000
135	135000	93500
136	136000	94100
137	137000	94600
138	138000	95200
139	139000	95700
140	140000	96300
141	141000	96800

317	317000	201400
318	318000	202000
319	319000	202600
320	320000	203200
321	321000	203700
322	322000	204300
323	323000	204900
324	324000	205400
325	325000	206000
326	326000	206600
327	327000	207200
328	328000	207700
329	329000	208300
330	330000	208900
331	331000	209400
332	332000	210000
333	333000	210600
334	334000	211200
335	335000	211700
336	336000	212300
337	337000	212900
338	338000	213400
339	339000	214000
340	340000	214600
341	341000	215200

142	142000	97400		342	342000	215700
143	143000	97900		343	343000	216300
144	144000	98500		344	344000	216900
145	145000	99000		345	345000	217400
146	146000	99600		346	346000	218000
147	147000	100100		347	347000	218600
148	148000	100700		348	348000	219200
149	149000	101200		349	349000	219700
150	150000	101800		350	350000	220300
151	151000	102300		351	351000	220900
152	152000	102900		352	352000	221400
153	153000	103400		353	353000	222000
154	154000	104000		354	354000	222600
155	155000	104500		355	355000	223200
156	156000	105100		356	356000	223700
157	157000	105600		357	357000	224300
158	158000	106200		358	358000	224900
159	159000	106700		359	359000	225400
160	160000	107300		360	360000	226000
161	161000	107800		361	361000	226600
162	162000	108400		362	362000	227200
163	163000	108900		363	363000	227700
164	164000	109500		364	364000	228300
165	165000	110000		365	365000	228900
166	166000	110600		366	366000	229400

167	167000	111100		367	367000	230000
168	168000	111600		368	368000	230600
169	169000	112200		369	369000	231200
170	170000	112700		370	370000	231700
171	171000	113300		371	371000	232300
172	172000	113800		372	372000	232900
173	173000	114400		373	373000	233400
174	174000	114900		374	374000	234000
175	175000	115500		375	375000	234600
176	176000	120900		376	376000	235200
177	177000	121400		377	377000	235700
178	178000	122000		378	378000	236300
179	179000	122600		379	379000	236900
180	180000	123200		380	380000	237400
181	181000	123700		381	381000	238000
182	182000	124300		382	382000	238600
183	183000	124900		383	383000	239200
184	184000	125400		384	384000	239700
185	185000	126000		385	385000	240300
186	186000	126600		386	386000	240900
187	187000	127200		387	387000	241400
188	188000	127700		388	388000	242000
189	189000	128300		389	389000	242600
190	190000	128900		390	390000	243200
191	191000	129400		391	391000	243700

၇၀၆

192	192000	130000		392	392000	244300
193	193000	130600		393	393000	244900
194	194000	131200		394	394000	245400
195	195000	131700		395	395000	246000
196	196000	132300		396	396000	246600
197	197000	132900		397	397000	247200
198	198000	133400		398	398000	247700
199	199000	134000		399	399000	248300
200	200000	134600		400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀ ಪಿ ಬೆಳಗಲಿ
ಸದಸ್ಯ ಕಾರ್ಯದರ್ಶಿ.
ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.